

**COMPETITIVE EXAMINATION - 2016****GFGC**

| DATE       | SUBJECT  | SUBJECT CODE | TIME               |
|------------|----------|--------------|--------------------|
| 04-03-2016 | COMMERCE | 11           | 2.00 pm to 5.00 pm |

| MAXIMUM MARKS | TOTAL DURATION | MAXIMUM TIME FOR ANSWERING |
|---------------|----------------|----------------------------|
| 200           | 210 Minutes    | 180 Minutes                |

| MENTION YOUR REGISTER NUMBER |  |  |  |  | QUESTION BOOKLET DETAILS                  |
|------------------------------|--|--|--|--|-------------------------------------------|
|                              |  |  |  |  | QUESTION BOOKLET SERIAL NO. & VERSION NO. |
|                              |  |  |  |  | XXXXXX                                    |

**DOs:**

1. Check whether the Register No. has been entered and shaded in the respective circles on the OMR answer sheet.
2. Check whether the Centre Code has been entered and shaded in the respective circles on the OMR answer sheet.
3. Check whether the subject name has been written and the subject code has been entered and shaded in the respective circles on the OMR answer sheet.
4. This question booklet will be issued to you by the invigilator after the **2<sup>nd</sup> bell i.e., after 1.55 pm.**
5. The serial number of this question booklet should be entered on the OMR answer sheet.
6. The version number of this question booklet should be entered on the OMR answer sheet and the respective circles should also be shaded completely.
7. Compulsorily sign at the bottom portion of the OMR answer sheet in the space provided.

**DONTs:**

1. **The timing and mark's printed on the OMR answer sheet should not be damaged / mutilated / spoiled.**
2. The **3<sup>rd</sup> Bell rings at 2.00 pm**, till then;
  - Do not remove the seal on the right hand side of this question booklet.
  - Do not look inside this question booklet.
  - Do not start answering on the OMR answer sheet.

**IMPORTANT INSTRUCTIONS TO CANDIDATES**

1. This question booklet contains 100 questions and each question will have one statement and four distracters (Four different options / choices.)
2. After the 3<sup>rd</sup> Bell is rung at 2.00 pm, remove the seal on the right hand side of this question booklet and check that this booklet does not have any unprinted or torn or missing pages or items etc., if so, get it replaced by complete test booklet. Read each item and start answering on the OMR answer sheet.
3. During the subsequent 180 minutes:
  - Read each question carefully,
  - Choose the correct answer from out of the four available distracters (options / choices) given under each question / statement.
  - Completely **darken / shade** the relevant circle with a **blue or black ink ballpoint pen against the question number on the OMR answer sheet.**

**Correct method of shading the circle on the OMR answer sheet is as shown below :**

4. Please note that even a minute unintended ink dot on the OMR answer sheet will also be recognized and recorded by the scanner. Therefore, avoid multiple markings of any kind on the OMR answer sheet.
5. Use the space provided on the question booklet for Rough Work. Do not use the OMR answer sheet for the same.
6. After the **last bell is rung at 5.00 pm**, stop writing on the OMR answer sheet and affix your left hand thumb impression on the OMR answer sheet as per the instructions.
7. Hand over the **OMR answer sheet** to the room invigilator as it is.
8. After separating the top sheet, the invigilator will return the bottom sheet replica (candidate's copy) to you to carry home for self evaluation.
9. Preserve the replica of the OMR answer sheet for a minimum period of ONE year.
10. In case of any discrepancy in the English and Kannada Versions, the English version will be taken as final in case of Compulsory Paper – III and Optional Papers, except the languages of optional paper.

**MASTER**

A & B are sharing profits & losses in the ratio of 4 : 3. They admit C and the new profit sharing ratio is 3 : 3 : 2. If C pays ₹ 7,000 towards goodwill, A will get

ಎ ಮತ್ತು ಬಿ ಪಾಲುದಾರರು ಲಾಭ ಅಥವಾ ಹಾನಿಗಳನ್ನು 4 : 3 ಪ್ರಮಾಣದಲ್ಲಿ ಹಂಚಿಕೊಳ್ಳುತ್ತಾರೆ ಅವರು ಸಿ ವ್ಯಕ್ತಿಯನ್ನು ಪಾಲುದಾರನನ್ನಾಗಿ ತೆಗೆದುಕೊಳ್ಳುತ್ತಾರೆ ಅವರ ಲಾಭ ಹಂಚಿಕೆಯ ಹೊಸ ಪ್ರಮಾಣವು 3 : 3 : 2 ಇದೆ ಸಿ ವ್ಯಕ್ತಿಯು ಸುನಾಮೆ ಸಂಬಂಧ ₹ 7,000ಗಳನ್ನು ಕೊಟ್ಟರೆ ಎ ಪಾಲುದಾರನು ಅದರಲ್ಲಿ ಪಡೆಯುವ ಭಾಗ

- (A) ₹ 3,000 (B) ₹ 5,500  
(C) ₹ 4,000 (D) ₹ 7,000

2. Assume that cost of goods is ₹ 7,20,000, duration of gross operating cycle is 70 days, credit period allowed by creditors is 10 days, a year consists of 360 days and the desired cash balance is ₹ 10,000. The working capital required for the year is

ಮಾರಾಟವಾದ ಸರಕುಗಳ ಒಟ್ಟು ವೆಚ್ಚ ₹ 7,20,000 ಸ್ಥೂಲ ಕಾರ್ಯಾಚರಣೆಯ ಚಕ್ರದ ಅವಧಿ 70 ದಿವಸಗಳು ಸಾಹುಕರರು ಕೊಡಮಾಡಿದ ಉದ್ದರಿ ಅವಧಿ 10 ದಿವಸಗಳು ಒಂದು ವರ್ಷದ ಅವಧಿ 360 ದಿವಸಗಳು ಮತ್ತು ಇಚ್ಛಿತ ನಗದು ಶಿಲ್ಕಿನ ಮಟ್ಟ ₹10,000 ಗಳಷ್ಟು ಇದ್ದಾಗ ಒಂದು ವರ್ಷಕ್ಕೆ ಬೇಕಾಗುವ ಚರ ಬಂಡವಾಳವು \_\_\_\_\_ ರೂಪಾಯಿಗಳಷ್ಟು ಇರುತ್ತದೆ

- (A) ₹ 3,60,000 (B) ₹ 1,20,000  
(C) ₹ 3,70,000 (D) ₹ 1,30,000

3. Accumulated value of foreign-owned assets at a given time means

ಒಂದು ನಿರ್ದಿಷ್ಟ ಸಮಯದಲ್ಲಿನ ವಿದೇಶಿ ರಾಷ್ಟ್ರಗಳಲ್ಲಿದ್ದ ಆಸ್ತಿಗಳ ಸಂಚಿತ ಮೌಲ್ಯ ಅಂದರೆ :

- (A) Flow of FDI/  
FDI ನ ಹರಿವು

(B) Stock of FDI/  
FDI ನ ಕೂಡಿಟ್ಟ ಮೊತ್ತ

(C) Out flows of FDI/  
FDI ನ ಹೊರ ಹರಿವು

(D) Inflows of FDI/  
FDI ನ ಒಳ ಹರಿವು

4. While computing the equivalent units under average cost method, the degree/s of completion of ಸರಾಸರಿ ವೆಚ್ಚ ಪದ್ಧತಿಯಡಿಯಲ್ಲಿ ಸರಿ ಸಮಾನ ಯೂನಿಟ್‌ಗಳನ್ನು ಲೆಕ್ಕಿಸುವಾಗ ಈ ಕೆಳಗಿನವುಗಳಲ್ಲಿ ಯಾವುದನ್ನು ಕಾರ್ಯಪೂರ್ಣತೆಯ ಮಟ್ಟಕ್ಕೆ ಸಂಬಂಧಿಸಿದಂತೆ ಅನುಸರಿಸಲಾಗುತ್ತದೆ

(A) Closing WIP is not considered/ ಅಂತಿಮ ಅಪೂರ್ಣ ಕೆಲಸದ ಪೂರ್ಣತೆಯ ಮಟ್ಟವನ್ನು ಪರಿಗಣಿಸಲಾಗುವುದಿಲ್ಲ

(B) Opening WIP is not considered/ ಪ್ರಾರಂಭಿಕ ಅಪೂರ್ಣ ಕೆಲಸದ ಪೂರ್ಣತೆಯ ಮಟ್ಟವನ್ನು ಪರಿಗಣಿಸಲಾಗುವುದಿಲ್ಲ

(C) Both opening and closing WIP are considered/ ಪ್ರಾರಂಭಿಕ ಮತ್ತು ಅಂತಿಮ ಅಪೂರ್ಣ ಕೆಲಸಗಳ ಪೂರ್ಣತೆಯ ಮಟ್ಟಗಳನ್ನು ಪರಿಗಣಿಸಲಾಗುತ್ತದೆ

(D) Both opening and closing WIP are not considered/ ಪ್ರಾರಂಭಿಕ ಮತ್ತು ಅಂತಿಮ ಅಪೂರ್ಣ ಕೆಲಸಗಳ ಪೂರ್ಣತೆಯ ಮಟ್ಟಗಳನ್ನು ಪರಿಗಣಿಸಲಾಗುವುದಿಲ್ಲ

5. An individual working for an executive search firm that seeks out qualified individuals for higher level positions is called

ಉನ್ನತಮಟ್ಟದ ಸ್ಥಾನಗಳಿಗಾಗಿ ಅರ್ಹವ್ಯಕ್ತಿಗಳ ಬೇಟೆಗಾರಿಕೆಯಲ್ಲಿ ತೊಡಗಿದ ಒಂದು ಕಾರ್ಯನಿರ್ವಹಣಾ ಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು \_\_\_\_\_ ಎಂದು ಕರೆಯುತ್ತಾರೆ

(A) Super individual/  
ಅಮಾನುಷ ವ್ಯಕ್ತಿ

(B) Head hunter/  
ತಲೆ ಬೇಟೆಗಾರ

(C) Right individual/  
ಸರಿ ವ್ಯಕ್ತಿ

(D) Appropriate individual/  
ತಕ್ಕ ವ್ಯಕ್ತಿ

6. If the co-variance of the random variables X & Y, is equal to zero, then it can be said that the random variables

ಎರಡು ಸಮಾನಾವಕಾಶದ ಚರಸಂಖ್ಯೆ X, Y ಗಳ ಸಹ ವಿಚಲತೆಯು ಸೊನ್ನೆಯಾಗಿದ್ದಾಗ ಅಂತಹ ಸಮಾನಾವಕಾಶದ ಚರಸಂಖ್ಯೆಗಳು : \_\_\_\_\_

(A) Are dependent on each other/ ಪರಸ್ಪರ ಅವಲಂಬಿತವಾಗಿರುತ್ತವೆ

(B) Have positive correlation/ ಸಕಾರಾತ್ಮಕ ಸಹ ಸಂಬಂಧವನ್ನು ಹೊಂದಿರುತ್ತವೆ

(C) Have negative correlation/ ನಕಾರಾತ್ಮಕ ಸಹಸಂಬಂಧವನ್ನು ಹೊಂದಿರುತ್ತವೆ

(D) None of these/  
ಇವುಗಳಲ್ಲಿ ಯಾವುದೂ ಅಲ್ಲ

7. Assume that the municipal value of a house property is ₹ 1,05,000, fair rent is ₹ 1,07,000, standard rent is ₹ 1,35,000 and the actual rent is ₹ 97,000. The gross annual value of the property is

ಒಂದು ಮನೆಯ ಆಸ್ತಿಯ ಮುನಿಸಿಪಲ್ ಬೆಲೆಯು ₹ 1,05,000. ಒಪ್ಪಲಾಗುವ ಬಾಡಿಗೆ ₹ 1,07,000 ಆದರ್ಶ ಬಾಡಿಗೆ ₹ 1,35,000 ಮತ್ತು ನೈಜ ಬಾಡಿಗೆ ₹ 97,000 ಎಂದು ಭಾವಿಸಿ ಅಂತಹ ಮನೆಯ ಸ್ಥೂಲ ವಾರ್ಷಿಕ ಮೌಲ್ಯ \_\_\_\_\_ ರೂಗಳಷ್ಟಿರುತ್ತದೆ

(A) ₹ 1,07,000 (B) ₹ 1,35,000

(C) ₹ 97,000

(D) None of these/  
ಇವುಗಳಲ್ಲಿ ಯಾವುದೂ ಅಲ್ಲ

8. When quantity demanded for a product or service increases with a fall in its price referred to as  
ಬೆಲೆಯಲ್ಲಿನ ಕೆಳಮುಖ ಬದಲಾವಣೆಯಿಂದ ಒಂದು ಸರಕಿನ ಅಥವಾ ಸೇವೆಯ ಬೇಡಿಕೆಯ ಗಾತ್ರ ಹೆಚ್ಚಾದರೆ ಅಂತಹ ಬೇಡಿಕೆಯ ಬದಲಾವಣೆಯನ್ನು \_\_\_\_\_ ಎಂದು ಕರೆಯುತ್ತಾರೆ

(A) Contraction of demand/ ಬೇಡಿಕೆಯ ಸಂಕುಚಿತತೆ

(B) Increase in demand/ ಬೇಡಿಕೆಯಲ್ಲಿ ಹೆಚ್ಚಳ

(C) No change in demand/ ಬೇಡಿಕೆಯಲ್ಲಿ ಬದಲಾವಣೆ ಇಲ್ಲದಿರುವುದು

(D) Decrease in demand/ ಬೇಡಿಕೆಯಲ್ಲಿ ಕಡಿತ

9. Exemption in respect of value of leave travel concession is available in respect of ರಿಯಾಯಿತಿ ಪ್ರವಾಸ ರಜೆ ಸೌಲಭ್ಯದ ಮೌಲ್ಯವು ಕರದಿಂದ ಮುಕ್ತವಾಗಬೇಕಾದರೆ ಕರದಾತನು :

(A) One journey performed in a block of 4 calendar years/ ನಾಲ್ಕು ಇಂಗ್ಲಿಷ್ ವರ್ಷಗಳ ಅವಧಿಯಲ್ಲಿ ಒಂದು ಪ್ರವಾಸ ಮಾಡಿರಬೇಕು

(B) Two journeys performed in a block of 4 calendar years/ ನಾಲ್ಕು ಇಂಗ್ಲಿಷ್ ವರ್ಷಗಳ ಅವಧಿಯಲ್ಲಿ ಎರಡು ಪ್ರವಾಸಗಳನ್ನು ಮಾಡಿರಬೇಕು

(C) Three journeys performed in a block of 4 calendar years/ ನಾಲ್ಕು ಇಂಗ್ಲಿಷ್ ವರ್ಷಗಳ ಅವಧಿಯಲ್ಲಿ ಮೂರು ಪ್ರವಾಸಗಳನ್ನು ಮಾಡಿರಬೇಕು

(D) Actual journeys performed in a block of 4 calendar years/ ನಾಲ್ಕು ಇಂಗ್ಲಿಷ್ ವರ್ಷಗಳ ಅವಧಿಯಲ್ಲಿ ಎಷ್ಟಾದರೂ ಪ್ರವಾಸಗಳನ್ನು ಮಾಡಿರಬಹುದು

10. When a style becomes popular among lower socio-economic levels and later on becomes popular among higher levels, it is termed as ಕೆಳಹಂತದ ಸಾಮಾಜಿಕ ಮತ್ತು ಆರ್ಥಿಕ ಮಟ್ಟಗಳಲ್ಲಿ ಜನಪ್ರಿಯತೆಯನ್ನು ಗಳಿಸಿ ತದನಂತರ ಉನ್ನತ ಸಾಮಾಜಿಕ ಮತ್ತು ಆರ್ಥಿಕ ಮಟ್ಟದಲ್ಲಿ ಜನಪ್ರಿಯತೆಗೊಳ್ಳುವ ಶೈಲಿಯನ್ನು \_\_\_\_\_ ಎನ್ನುತ್ತಾರೆ

- (A) Trickle up  
ಮೇಲ್ಮುಖದ ಜಿನುಗು
- (B) Trickle down/  
ಕೆಳಮುಖದ ಜಿನುಗು
- (C) Trickle across/  
ಅಡ್ಡ ಜಿನುಗು
- (D) Trading up/  
ವ್ಯಾಪಾರದ ಮೇಲ್ಮುಖತೆ

11. The approach, when human resources are chosen from the nationals of parent country, is called ಕಂಪನಿಯು ತನಗೆ ಬೇಕಾದ ಮಾನವ ಸಂಪನ್ಮೂಲಗಳನ್ನು ಪಿತೃರಾಷ್ಟ್ರದಿಂದ ಆಯ್ಕೆ ಮಾಡುವ ಬಗೆಗೆ \_\_\_\_\_ ಎನ್ನುತ್ತಾರೆ

- (A) Polycentric approach/  
ಬಹುಕೇಂದ್ರಿತ ವಿಧಾನ
- (B) Ethnocentric approach/  
ಜನಾಂಗೀಯ ವಿಧಾನ
- (C) Geocentric approach/  
ಭೂ ಕೇಂದ್ರಿತ ವಿಧಾನ
- (D) Strategic approach/  
ತಂತ್ರಗಾರಿಕೆ ವಿಧಾನ

12. The theory that emphasises the use of objectives to manage performance is ಕಾರ್ಯಾಚರಣೆಯ ನಿರ್ವಹಣೆಗೆ ಗುರಿಗಳನ್ನು ಉಪಯೋಗಿಸಬೇಕೆಂದು ಒತ್ತಿ ಹೇಳಿದ ಸಿದ್ಧಾಂತ :

- (A) Results theory/

ಫಲಿತಾಂಶಗಳ ಸಿದ್ಧಾಂತ

- (B) Performance theory/  
ಕಾರ್ಯಾಚರಣೆ ಸಿದ್ಧಾಂತ
- (C) Goal theory/  
ಗುರಿ ಸಿದ್ಧಾಂತ
- (D) Achievement theory/  
ಸಾಧನೆಯ ಸಿದ್ಧಾಂತ

13. One of the often outsourced HR function is ಮೇಲಿಂದ ಮೇಲೆ ಹೊರಗುತ್ತಿಗೆ ನೀಡಲಾಗುವ ಮಾನ ಸಂಪನ್ಮೂಲದ ಕಾರ್ಯ

- (A) Occupational training and payroll/  
ವೃತ್ತಿ ತರಬೇತಿ ಮತ್ತು ವೇತನ ಪಟ್ಟಿ
- (B) Recruitment and selection/  
ಆಕರ್ಷಿಸುವಿಕೆ ಮತ್ತು ಆಯ್ಕೆ
- (C) Human resource planning/  
ಮಾನವ ಸಂಪನ್ಮೂಲ ಯೋಜಿಸುವಿಕೆ
- (D) Performance evaluation/  
ಕಾರ್ಯಾಚರಣೆಯ ಮೌಲ್ಯಮಾಪನ

14. Effective (or implicit) rate of interest p.a is the function of ಪರಿಣಾಮಕಾರಿ (ಇಂಗಿತ) ವಾರ್ಷಿಕ ಬಡ್ಡಿದರವು \_\_\_\_\_ನ ಗಳ ಫಲಿತಾಂಶವಾಗಿದೆ

- (A) Frequency of compounding/  
ಬಡ್ಡಿ ಲೆಕ್ಕಿಸುವ ಆವೃತ್ತಿ
- (B) Basic rate of interest/  
ಮೂಲ ಬಡ್ಡಿದರ
- (C) Both Frequency of compounding & Basic rate of interest /  
ವರ್ಷಾವಧಿಯಲ್ಲಿ ಬಡ್ಡಿ ಲೆಕ್ಕಿಸುವ ಆವೃತ್ತಿ & ಮೂಲ ಬಡ್ಡಿದರ ಎರಡೂ
- (D) None of these/  
ಇವುಗಳಲ್ಲಿ ಯಾವುದೂ ಅಲ್ಲ

15. Which one of the following is providing reserve credit to the member countries facing

temporary balance of payment problems ?  
ಸದಸ್ಯ ರಾಷ್ಟ್ರಗಳು ಪಾವತಿ ಖಾತೆಯಲ್ಲಿ ತಾತ್ಕಾಲಿಕ  
ಸಮಸ್ಯೆಗಳನ್ನು ಎದುರಿಸಿದಾಗ ಈ ಕೆಳಗಿನವುಗಳಲ್ಲಿ  
ಯಾವುದು ಮೀಸಲು ಉದ್ಧರಿಯನ್ನು ಒದಗಿಸುತ್ತದೆ ?

- (A) IBRD (B) IMF  
(C) IFC (D) IDA

16. The multilateral trade organisation is

ಬಹುಪಕ್ಷೀಯ ವ್ಯಾಪಾರ ಸಂಸ್ಥೆ \_\_\_\_\_

- (A) GATT (B) ITO  
(C) WTO  
(D) None of these/  
ಇವುಗಳಲ್ಲಿ ಯಾವುದೂ ಅಲ್ಲ

17. According to Fisher Effect

ಫಿಷರ್ ಪರಿಣಾಮದನ್ವಯ :

- (A) Inflation differential > Interest differential/  
ಅತಿವ್ಯಸರಣದ ಅಂತರ > ಬಡ್ಡಿ ಅಂತರ  
(B) Inflation differential < Interest differential/  
ಅತಿವ್ಯಸರಣದ ಅಂತರ < ಬಡ್ಡಿ ಅಂತರ  
(C) Inflation differential = Interest differential/  
ಅತಿವ್ಯಸರಣದ ಅಂತರ = ಬಡ್ಡಿ ಅಂತರ  
(D) None of these/  
ಇವುಗಳಲ್ಲಿ ಯಾವುದೂ ಅಲ್ಲ

18. Time value of a call option is

ಖರೀದಿ ಆಯ್ಕೆಯ ಸಮಯದ ಬೆಲೆ :

- (A) Premium paid – Intrinsic value/ ನೀಡಿದ  
ಪ್ರೀಮಿಯಮ್ – ಇಂಗಿತ ಮೌಲ್ಯ  
(B) Premium paid + Intrinsic value/ ನೀಡಿದ  
ಪ್ರೀಮಿಯಮ್ + ಇಂಗಿತ ಮೌಲ್ಯ  
(C) Intrinsic value – Premium paid/ ಇಂಗಿತ

ಮೌಲ್ಯ – ನೀಡಿದ ಪ್ರೀಮಿಯಂ

- (D) None of these/  
ಇವುಗಳಲ್ಲಿ ಯಾವುದೂ ಅಲ್ಲ

19. A market wherein a firm's product is usable by virtually all the firms in only one or two industries is called

ಕೇವಲ ಒಂದು ಅಥವಾ ಎರಡು ಕೈಗಾರಿಕೆಗಳಲ್ಲಿ ಇರುವ  
ಎಲ್ಲ ಸಂಸ್ಥೆಗಳು ಉಪಯೋಗಿಸುವ ವಸ್ತುವಿನ  
ಮಾರುಕಟ್ಟೆಯು \_\_\_\_\_

- (A) Horizontal business market/ ಸಮನಾಂತರ  
ವ್ಯವಹಾರ ಮಾರುಕಟ್ಟೆ  
(B) Vertical business market/ ಲಂಬಾಂತರ  
ವ್ಯವಹಾರ ಮಾರುಕಟ್ಟೆ  
(C) Virtual market/ ಅಸದೃಶ ವ್ಯವಹಾರ ಮಾರುಕಟ್ಟೆ  
(D) Restricted market/ ನಿರ್ಬಂಧಿತ ಮಾರುಕಟ್ಟೆ

20. Computation of normal depreciation on the basis of block of assets came into force with effect from the A.Y

ವಸ್ತುಗಳ ಒಂದು ಗುಂಪಿನ ಆಧಾರದ ಮೇಲೆ ಸಹಜ  
ಸವಕಳಿಯನ್ನು ಲೆಕ್ಕಿಸುವ ಪದ್ಧತಿ \_\_\_\_\_  
ಕರಾರಣೆ ವರ್ಷದಿಂದ ಜಾರಿಗೆ ಬಂದಿತು

- (A) 1988–89 (B) 1989–90  
(C) 1998–99  
(D) None of these/  
ಇವುಗಳಲ್ಲಿ ಯಾವುದೂ ಅಲ್ಲ

21. The capital budgeting tool, which is in full consonance with the shareholders' wealth maximisation criterion, is

ಜೇರುದಾರರ ಸಂಪತ್ತು ಗರಿಷ್ಠೀಕರಣ  
ಮಾನದಂಡದೊಂದಿಗೆ ಸಂಪೂರ್ಣ ಸಹಮತ ಹೊಂದಿದ  
ದೀರ್ಘಾವಧಿ ಹೂಟೆ ನಿರ್ಣಯದ ಸಾಧನ \_\_\_\_\_

(A) Profitability index ಲಾಭದಾಯಕತೆಯ ಸೂಚ್ಯಂಕ

(B) NPV/ ಎನ್ ಪಿವಿ

(C) IRR/ ಐಆರ್ ಆರ್

(D) None of these/ ಇವುಗಳಲ್ಲಿ ಯಾವುದೂ ಅಲ್ಲ

22. \_\_\_\_\_ is the process of differentiating a firm's products and services to promote environmental responsibility.

ವಾತಾವರಣದ ಜವಾಬ್ದಾರಿತನವನ್ನು ಪ್ರಚೋದಿಸಲು ಒಂದು ವ್ಯವಹಾರ ಸಂಸ್ಥೆಯ ವಸ್ತುಗಳನ್ನು ಮತ್ತು ಸೇವೆಗಳನ್ನು ಪ್ರತ್ಯೇಕಿಸುವ ಪ್ರಕ್ರಿಯೆಯು \_\_\_\_\_

(A) Social branding/ ಸಾಮಾಜಿಕವಾಗಿ ಚಿನ್ನೀಕರಿಸುವುದು

(B) Eco-branding/ ಪ್ರಕೃತಿ ಚಿನ್ನೀಕರಿಸುವುದು

(C) Environmental leadership/ ವಾತಾವರಣದ ಮುಂದಾಳತ್ವ

(D) Market leadership/ ಮಾರುಕಟ್ಟೆಯ ಮುಂದಾಳತ್ವ

23. 'The idea that all human beings are themselves the standard by which their actions should be judged.' This is  
ಅವರವರ ಕಾರ್ಯಚಟುವಟಿಕೆಗಳನ್ನು ನಿರ್ಧರಿಸುವಲ್ಲಿ ಅವರವರೇ ಆದರ್ಶ ನಿರ್ಣಾಯಕರು ಈ ವಿಚಾರವು \_\_\_\_\_

(A) Moral relativism/ ನೈತಿಕ ಸಾಪೇಕ್ಷ ಸಿದ್ಧಾಂತ

(B) Cultural relativism/ ಸಾಂಸ್ಕೃತಿಕ ಸಾಪೇಕ್ಷ ಸಿದ್ಧಾಂತ

(C) Traditional relativism/ ಸಾಂಪ್ರದಾಯಿಕ ಸಾಪೇಕ್ಷ ಸಿದ್ಧಾಂತ

(D) Naive relativism/ ಮುಗ್ಧ ಸಾಪೇಕ್ಷ ಸಿದ್ಧಾಂತ

24. Long-term capital gain on transfer of listed equity shares is chargeable to tax, if  
ಪಟ್ಟಿಯಲ್ಲಿ ಸೇರ್ಪಡೆಯಾದ ಸಾಮಾನ್ಯ ಷೇರುಗಳನ್ನು ಹಸ್ತಾಂತರ ಮಾಡಿದಾಗ ಉಂಟಾಗುವ ದೀರ್ಘಾವಧಿ ಬಂಡವಾಳ ಲಾಭಗಳನ್ನು ತೆರಿಗೆಗೆ ಒಳಪಡಿಸಲಾಗುತ್ತದೆ ಯಾವಾಗ ಅಂದರೆ :

(A) Asset transferred is a long-term capital asset/ ಹಸ್ತಾಂತರಿಸಿದ ಆಸ್ತಿಯು ದೀರ್ಘಾವಧಿ ಬಂಡವಾಳ ಆಸ್ತಿಯಾಗಿದ್ದರೆ

(B) Shares are transferred on or after May 1, 2003 but before March 1, 2004/ ಷೇರುಗಳನ್ನು ಮೇ 1, 2003ರಂದು ಅಥವಾ ನಂತರ ಆದರೆ ಮಾರ್ಚ್ 1, 2004ರ ಮೊದಲು ಹಸ್ತಾಂತರಗೊಳ್ಳಲ್ಪಟ್ಟಿರಬೇಕು

(C) The tax payer holds such shares for a period of 12 months or more/ ಹಸ್ತಾಂತರಿಸಿದ ಷೇರುಗಳನ್ನು ಕನಿಷ್ಠ ಪಕ್ಷ 12 ತಿಂಗಳಿಗಾದರೂ ಧಾರಕ ಮಾಡಿರಬೇಕು

(D) All of these/ ಇವುಗಳಲ್ಲಿ ಎಲ್ಲವೂ

25. Leontief paradox contradicted the predictions of  
ಲಿಯೋನಿಫ್ ಪ್ಯಾರಡಾಕ್ಸ್ \_\_\_\_\_ ಸಿದ್ಧಾಂತದ ಊಹೆಗಳನ್ನು ವ್ಯತಿರಿಕ್ತಗೊಳಿಸಿತು

(A) Heckscher – Ohlin theory/ ಹೆಕ್ಸ್ಚರ್ ಓಹ್ಲಿನ್ ಸಿದ್ಧಾಂತ

(B) Absolute Advantage theory/ ಸ್ವಯಂಸತ್ತಾತ್ಮಕ ಲಾಭ ಸಿದ್ಧಾಂತ

(C) Comparative Advantage theory/ ತುಲನಾತ್ಮಕ ಲಾಭ ಸಿದ್ಧಾಂತ

(D) None of these/ ಇವುಗಳಲ್ಲಿ ಯಾವುದೂ ಅಲ್ಲ

26. Plans designed by high ranking managers which define broad goals for the organisation are called

ವಿಶಾಲವಾದ ಗುರಿಗಳನ್ನು ವ್ಯಾಖ್ಯಾನಿಸುವ ಮತ್ತು ಉನ್ನತ ಮಟ್ಟದ ನಿಬಂಧಕರು ರಚಿಸುವ ಯೋಜನೆಗಳನ್ನು \_\_\_\_\_ ಎಂದು ಕರೆಯುತ್ತಾರೆ

- (A) Vision/  
ದೂರದೃಷ್ಟಿ
- (B) Strategic plans/  
ತಂತ್ರಗಾರಿಕೆ ಯೋಜನೆಗಳು
- (C) Mission/  
ಮೂಲೋದ್ದೇಶ
- (D) Operational plans/  
ಕಾರ್ಯಾಚರಣೆಯ ಯೋಜನೆಗಳು

27. An organisation that has achieved high levels of diversity and one that has few diversity related problems is known as

ಉನ್ನತ ಮಟ್ಟದ ವೈವಿಧ್ಯತೆಯನ್ನು ಸಾಧಿಸಿದ ಮತ್ತು ವೈವಿಧ್ಯತೆಗೆ ಸಂಬಂಧಪಟ್ಟ ಕೆಲವೇ ಸಮಸ್ಯೆಗಳನ್ನು ಹೊಂದಿದ ಒಂದು ಸಂಸ್ಥೆಯನ್ನು \_\_\_\_\_ ಎನ್ನುತ್ತಾರೆ

- (A) Multicultural organisation/  
ಬಹು ಸಾಂಸ್ಕೃತಿಕ ಸಂಸ್ಥೆ
- (B) Diversified organisation/  
ವೈವಿಧ್ಯತೆಯ ಸಂಸ್ಥೆ
- (C) Pluralism organisation/  
ಅನೇಕತ್ವ ಸಂಸ್ಥೆ
- (D) Geocentric organisation/  
ಭೂ ಕೇಂದ್ರಿತ ಸಂಸ್ಥೆ

28. Culture of any society essentially depends on ಒಂದು ಸಮಾಜದ ಸಂಸ್ಕೃತಿಯು ಪ್ರಮುಖವಾಗಿ \_\_\_\_\_ ಮೇಲೆ ಅವಲಂಬಿಸಿರುತ್ತದೆ

- (A) The learning and passing down of values/  
ಮೌಲ್ಯಗಳನ್ನು ಕಲಿಯುವುದು ಮತ್ತು ಅವುಗಳನ್ನು ಮುಂದಿನ ಜನಾಂಗಕ್ಕೆ ನೀಡುವುದರ

(B) Individual beliefs of people/  
ಜನರ ವೈಯಕ್ತಿಕ ನಂಬಿಕೆಗಳ

(C) Changing values over time/  
ಕಾಲಾಂತರದಲ್ಲಿ ಬದಲಾಗುವ ಮೌಲ್ಯಗಳ

(D) How fast new changes are imbibed/  
ಹೊಸ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ತೀವ್ರತೆಯ

29. Service marketing is also known as ಸೇವೆ ಮಾರಾಟಗಾರಿಕೆಯ ಇನ್ನೊಂದು ಹೆಸರು \_\_\_\_\_

- (A) Door to door marketing/  
ಮನೆಮನೆಗೆ ಮಾರಾಟ ಮಾಡುವುದು
- (B) Marketing of intangible goods/  
ಸದೃಶವಲ್ಲದ ವಸ್ತುಗಳ ಮಾರಾಟಗಾರಿಕೆ
- (C) Relationship-based marketing/  
ಸಂಬಂಧಾಧಾರಿತ ಮಾರಾಟಗಾರಿಕೆ
- (D) Transaction-based marketing/  
ವ್ಯವಹಾರಗಳ ಆಧಾರಿತ ಮಾರಾಟಗಾರಿಕೆ

30. An electronic fund transfer system that operates on Deferred Net Settlement basis which settles transactions in batches is referred to as

ವ್ಯವಹಾರಗಳನ್ನು ಗುಂಪು ಗುಂಪುಗಳ ಆಧಾರದ ಮೇಲೆ ಮತ್ತು ಮುಂದೂಡಿದ ನಿವ್ವಳ ಪಾವತಿಸುವ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ವಿದ್ಯುನ್ಮಾನ ನಿಧಿ ವರ್ಗಾವಣೆ ವ್ಯವಸ್ಥೆಯನ್ನು \_\_\_\_\_ ಎಂದು ಕರೆಯುತ್ತಾರೆ

- (A) SEFT (B) EFT
- (C) NEFT (D) RTGS

31. Which of the following techniques is suitable for testing whether there is significance difference between more than two sample means ?

ಎರಡಕ್ಕಿಂತ ಹೆಚ್ಚಿನ ಸರಾಸರಿ ಸಂಖ್ಯೆಗಳ ನಡುವಿನ

ಅಂತರವನ್ನು ಲೆಕ್ಕಿಸುವಲ್ಲಿ ಈ ಕೆಳಗಿನ ತಂತ್ರಗಳಲ್ಲಿ ಯಾವುದು ಸೂಕ್ತವಾಗಿದೆ ?

- (A) Chi-square/  
ಕೈ-ಸ್ಕ್ವೇರ್ ಪರೀಕ್ಷೆ
- (B) T-test/  
ಟಿ-ಪರೀಕ್ಷೆ
- (C) F-test/  
ಎಫ್ -ಪ ರೀಕ್ಷೆ
- (D) None of these/  
ಇವುಗಳಲ್ಲಿ ಯಾವುದೂ ಅಲ್ಲ

32. The risk arising on account of changes in interest rates on two different instruments in an unidentical manner is called  
ಭಿನ್ನ ರೀತಿಯಲ್ಲಿ ಬಡ್ಡಿದರಗಳಿಂದ ಎರಡು ಪ್ರತ್ಯೇಕ ಹಣಕಾಸಿನ ಪತ್ರಗಳಲ್ಲಿ ಉಂಟಾಗುವ ನಷ್ಟವನ್ನು \_\_\_\_\_ ಎನ್ನುತ್ತಾರೆ

- (A) Market risk/  
ಮಾರುಕಟ್ಟೆ ನಷ್ಟ ಭಯ
- (B) Gap risk/  
ಅಂತರನಷ್ಟ ಭಯ
- (C) Value at risk/  
ನಷ್ಟ ಭಯದಲ್ಲಿರುವ ಮೌಲ್ಯ
- (D) Basis risk/  
ಮೂಲ ನಷ್ಟ ಭಯ

33. Business ethics is \_\_\_\_\_.  
ವ್ಯವಹಾರ ನೀತಿ ಶಾಸ್ತ್ರ ಎಂದರೆ :

- (A) the universal code of conduct enforced in an organisation/ ಒಂದು ಸಂಸ್ಥೆಯಲ್ಲಿ ಸಾರ್ವತ್ರಿಕವಾಗಿ ಆಚರಣೆಯಲ್ಲಿ ತಂದ ನೀತಿ ನಡಾವಳಿಗಳು
- (B) being truthful to the customers/ ಗ್ರಾಹಕರಿಗೆ ನಂಬಿಕಸ್ತರಾಗಿರುವುದು
- (C) culturally conditioned agreement on what constitutes right or wrong/

ಯಾವುದು ಸರಿ ಅಥವಾ ತಪ್ಪು ಎಂಬುದನ್ನು ಸಾಂಸ್ಕೃತಿಕವಾಗಿ ನಿರ್ಧರಿಸಿದ ಒಪ್ಪಂದ

- (D) being lawful to all the stakeholders/  
ಬಾಜಿದಾರರಿಗೆ ಕಾನೂನುಬದ್ಧವಾಗಿರುವುದು

34. Reverse synergy implies that the assets/units which are demerged are of  
ಹಿಮ್ಮುಖ ಸಮಷ್ಟಿ ಪ್ರಮಾಣ ಅಂದರೆ ಪ್ರತ್ಯೇಕಿಸಿದ ಆಸ್ತಿಗಳು ಮತ್ತು ಘಟಕಗಳು

- (A) More worth to other firms than the firm itself/ ಪ್ರತ್ಯೇಕಿಸಿದ ಸಂಸ್ಥೆಗಿಂತ ಇತರೆ ಸಂಸ್ಥೆಗಳಿಗೆ ಹೆಚ್ಚಿನ ಬೆಲೆಯುಳ್ಳವುಗಳಾಗಿರುತ್ತವೆ
- (B) Less worth to other firms than the firm itself/ ಇತರೆ ಸಂಸ್ಥೆಗಳಿಗೆ ಪ್ರತ್ಯೇಕಿಸಿದ ಸಂಸ್ಥೆಗಿಂತ ಕಡಿಮೆ ಬೆಲೆಯುಳ್ಳವುಗಳಾಗಿರುತ್ತವೆ
- (C) Equal worth to both/ ಎರಡಕ್ಕೂ ಒಂದೇ ಮೌಲ್ಯ ಹೊಂದಿರುತ್ತವೆ
- (D) None of these/  
ಇವುಗಳಲ್ಲಿ ಯಾವುದೂ ಅಲ್ಲ

35. An Indian citizen came to India for the first time (after 20 years) on May 28, 2014 and stayed up to December 5, 2014. His residential status is  
ಇಪ್ಪತ್ತು ವರ್ಷಗಳ ಅವಧಿಯ ನಂತರ ಒಬ್ಬ ಭಾರತೀಯ ನಾಗರಿಕನು ಪ್ರಥಮವಾಗಿ ಭಾರತಕ್ಕೆ ಮೇ 28, 2014ರಂದು ಆಗಮಿಸಿ ಡಿಸೆಂಬರ್ 5, 2014 ರವರೆಗೆ ನೆಲೆಸುತ್ತಾನೆ ಅವರ ವಾಸ ನೆಲೆಯ ಸ್ಥಿತಿ :

- (A) Resident/ ಭಾರತೀಯ ವಾಸಿ
- (B) Resident but not ordinarily resident/  
ಭಾರತೀಯ ವಾಸಿ ಆದರೆ ಸಾಮಾನ್ಯವಾಸಿಯಲ್ಲ
- (C) Non-resident/ ಅನಿವಾಸಿ ಭಾರತೀಯ
- (D) Undefined/ ವ್ಯಾಖ್ಯಾನಿಸಲು ಆಗುವುದಿಲ್ಲ

36. The fixed cost is divided by unit sales and



then added into variable cost to calculate

\_\_\_\_\_ ಲೆಕ್ಕಿಸುವಾಗ ಸ್ಥಿರ ವೆಚ್ಚವು ಮಾರಾಟ  
ಮಾಡಿದ ಯೂನಿಟ್‌ಗಳಿಂದ ಭಾಗಿಸಲ್ಪಡುತ್ತದೆ ಮತ್ತು  
ಚರವೆಚ್ಚದೊಂದಿಗೆ ಸಂಕಲನಗೊಳ್ಳುತ್ತದೆ

- (A) Unit cost/ ಪ್ರತಿಯೂನಿಟಿನ ವೆಚ್ಚವನ್ನು  
(B) Mark up cost/ ಸರಾಸರಿ ಸ್ಥಿರ ವೆಚ್ಚವನ್ನು  
(C) Mark up price/  
ಸರಾಸರಿ ಬೆಲೆ  
(D) Mark up demand/  
ಸರಾಸರಿ ಬೇಡಿಕೆ

37. If proprietary ratio is 0.75, working capital is  
₹ 60,000 and reserves is ₹ 40,000, the paid-  
up share capital will be  
ಒಡತನದ ಪ್ರಮಾಣವು 0.75, ಚರ ಬಂಡವಾಳ ₹  
60,000 ಮತ್ತು ಮೀಸಲುಗಳು ₹ 40,000 ಇದ್ದರೆ  
ಪಾವತಿಯಾದ ಷೇರು ಬಂಡವಾಳವು \_\_\_\_\_  
ರೂಪಾಯಿಗಳಷ್ಟು ಇರುತ್ತದೆ

- (A) ₹ 2,40,000 (B) ₹ 2,00,000  
(C) ₹ 4,40,000  
(D) None of these/  
ಇವುಗಳಲ್ಲಿ ಯಾವುದೂ ಅಲ್ಲ

38. Sugging is :  
ಸಗ್ಗಿಂಗ್ ಎಂದರೆ

- (A) Giving worthless guarantees/  
ಅರ್ಥಹೀನ ಖಾತ್ರಿಗಳನ್ನು ನೀಡುವುದು  
(B) Charging unreasonable prices/  
ಸೂಕ್ತವಲ್ಲದ ಬೆಲೆಗಳನ್ನು ವಿಧಿಸುವುದು  
(C) Providing low quality product/  
ಕಳಪೆ ಗುಣಮಟ್ಟದ ವಸ್ತುಗಳನ್ನು ಒದಗಿಸುವುದು  
(D) Selling under the guise of research/  
ಸಂಶೋಧನೆಯ ಹೆಸರಿನಡಿಯಲ್ಲಿ ಮಾರಾಟ  
ಮಾಡುವುದು

39. Card with an embedded microprocessor  
loaded with the information necessary to  
enable payment is called  
ಪಾವತಿಗಾಗಿ ಬೇಕಾದ ಮಾಹಿತಿಯನ್ನು ಹೊತ್ತುಕೊಂಡು  
ಒಂದು ಸೂಕ್ಷ್ಮ ಪ್ರಕ್ರಿಯೆಗಾರನನ್ನು ಅಳವಡಿಸಿಕೊಂಡ  
ಒಂದು ಕಾರ್ಡನ್ನು \_\_\_\_\_ ಎಂದು ಕರೆಯುತ್ತಾರೆ

- (A) Virtual Card/  
ಅಸದೃಶ ಕಾರ್ಡ್  
(B) Smart Card/  
ಸ್ಮಾರ್ಟ್ ಕಾರ್ಡ್  
(C) Electronic purse/  
ವಿದ್ಯುನ್ಮಾನ ಚೀಲ  
(D) Electronic cash/  
ವಿದ್ಯುನ್ಮಾನ ನಗದು

40. X Ltd., files its return of income on October  
6, 2015 for the assessment year 2015-16.  
Immediately before submission, it pays a sum  
of ₹ 2.5 crore by way of self-assessment tax.  
For late submission of return, it is liable for  
interest under Section  
X ಕಂಪನಿಯು ತನ್ನ 2015-16ನೇ ಸಾಲಿನ ಆದಾಯಕರ  
ಪತ್ರಿಕೆಯನ್ನು ಅಕ್ಟೋಬರ್ 6, 2015 ರಂದು ಆದಾಯ  
ತೆರಿಗೆ ಇಲಾಖೆಗೆ ಸಲ್ಲಿಸಿರುತ್ತದೆ ಅದಕ್ಕಿಂತ ಮೊದಲೇ ₹  
2.5 ಕೋಟಿಗಳಷ್ಟನ್ನು ತನ್ನ ಕರಾಕರಣೆಯ ಲೆಕ್ಕದ  
ಪ್ರಕಾರ ತೆರಿಗೆಯನ್ನು ಕೊಡುತ್ತದೆ ತಡವಾಗಿ ಸಲ್ಲಿಸಿದ ಈ  
ಸಂದರ್ಭದಲ್ಲಿ ಕಂಪನಿಯು ಕೊಡಬೇಕಾದ ಬಡ್ಡಿಯ  
ಆಕರಣೆಗೆ ಅನ್ವಯಿಸುವ ಕಾಯ್ದೆಯ ಕಲಂ

- (A) 234A (B) 234B  
(C) 234C  
(D) None of these/  
ಇವುಗಳಲ್ಲಿ ಯಾವುದೂ ಅಲ್ಲ

41. Motives for conducting international business  
are  
ಅಂತರರಾಷ್ಟ್ರೀಯ ವ್ಯವಹಾರವನ್ನು ಕೈಗೆತ್ತಿಕೊಳ್ಳುವ

ಉದ್ದೇಶಗಳು ಯಾವುವೆಂದರೆ :

- (A) Offensive market motives/ ಅಕ್ರಮಣಕಾರಿ ಮಾರುಕಟ್ಟೆ ಉದ್ದೇಶಗಳು
- (B) Defensive Market motives/ ಸಂರಕ್ಷಣಾಕಾರಿ ಮಾರುಕಟ್ಟೆ ಉದ್ದೇಶಗಳು
- (C) Economic & strategic motives/ ಆರ್ಥಿಕ ಮತ್ತು ತಂತ್ರಗಾರಿಕೆಯ ಉದ್ದೇಶಗಳು
- (D) All of these/  
ಇವುಗಳಲ್ಲಿ ಎಲ್ಲವೂ
42. When goods are sent by VPP, income accrues at the place where the goods are  
ಸರಕುಗಳನ್ನು ವಿಪಿವಿ ಮುಖಾಂತರ ಮಾರಾಟ ಮಾಡಿದಾಗ ಆದಾಯ ಸಂಚಯವಾಗುವ ಸ್ಥಳ \_\_\_\_\_
- (A) Produced/  
ವಸ್ತುಗಳನ್ನು ಉತ್ಪಾದಿಸಿದ ಸ್ಥಳ
- (B) Stored/  
ವಸ್ತುಗಳನ್ನು ಸಂಗ್ರಹಿಸಿದ ಸ್ಥಳ
- (C) Despatched/  
ವಸ್ತುಗಳನ್ನು ರವಾನಿಸಿದ ಸ್ಥಳ
- (D) Delivered on payment/  
ಪಾವತಿಸಿದ ನಂತರ ಬಟವಾಡೆ ಮಾಡಿದ ಸ್ಥಳ
43. Accounting standard, which deals with the contingencies and events accruing after the balance sheet date, is  
ಅಥಾವೆ ಪತ್ರಿಕೆ ದಿನಾಂಕದ ನಂತರ ಜರುಗುವ ಅನಿರೀಕ್ಷಿತ ಸನ್ನಿವೇಶ ಮತ್ತು ಘಟನೆಗಳಿಗೆ ಉಪಚಾರ ಕೊಡುವ ಲೆಕ್ಕಶಾಸ್ತ್ರದ ಅದರ್ಶ ಮಾನ :
- (A) AS – 10 (B) AS – 04
- (C) AS – 40 (D) AS – 01
44. Which of the following adjustment/s need/s gearing adjustment under the current cost

Accounting ?

ಕೆಳಗಿನ ಯಾವ ಹೊಂದಾಣಿಕೆಗಳು ಪ್ರಸ್ತುತ ವೆಚ್ಚ ಲೆಕ್ಕಶಾಸ್ತ್ರದಡಿಯಲ್ಲಿ ಗಿಯರಿಂಗ್ ಹೊಂದಾಣಿಕೆಯ ಅವಶ್ಯಕತೆ ಇದೆ ?

- (A) Depreciation Adjustment/ ಸವಕಳಿ ಹೊಂದಾಣಿಕೆ
- (B) Cost of sales Adjustment/ ಮಾರಾಟ ವೆಚ್ಚದ ಹೊಂದಾಣಿಕೆ
- (C) Monetary working capital Adjustment/ ಹಣಕಾಸಿನ ಚರ ಬಂಡವಾಳದ ಹೊಂದಾಣಿಕೆ
- (D) All of these/  
ಇವುಗಳಲ್ಲಿ ಎಲ್ಲವೂ
45. Profit is the product of  
ಲಾಭವು \_\_\_\_\_ ಗಳ ಗುಣಲಬ್ಧವಾಗಿದೆ
- (A) Total sales value × P/V ratio/ ಒಟ್ಟು ಮಾರಾಟ ಮೌಲ್ಯ ಮತ್ತು ಲಾಭಗಾತ್ರ ಪ್ರಮಾಣ
- (B) Break-even point sales value × P/V ratio/  
ಸಮಸ್ಥಿತಿ ಬಿಂದು ಮಾರಾಟ ಮೌಲ್ಯ ಮತ್ತು ಲಾಭಗಾತ್ರ ಪ್ರಮಾಣ
- (C) Margin of safety sales value × P/V ratio/  
ಸುರಕ್ಷತೆಯ ಅಂಚಿನ ಮಾರಾಟ ಮೌಲ್ಯ ಮತ್ತು ಲಾಭಗಾತ್ರ ಪ್ರಮಾಣ
- (D) None of these/  
ಇವುಗಳಲ್ಲಿ ಯಾವುದೂ ಅಲ್ಲ
46. International Human Resources Management is an academic discipline which focuses on  
ಅಂತರರಾಷ್ಟ್ರೀಯ ಮಾನವ ಸಂಪನ್ಮೂಲ ನಿರ್ವಹಣೆಯು ಒಂದು ಶೈಕ್ಷಣಿಕ ಕ್ಷೇತ್ರವಾಗಿ \_\_\_\_\_ ಮೇಲೆ ಗಮನ ಹರಿಸುತ್ತದೆ
- (A) The movement of people across national borders/  
ರಾಷ್ಟ್ರಗಳ ನಡುವೆ ಜನರ ಚಲನವಲನಗಳ
- (B) The exchange of HR practices/

ಮಾನವ ಸಂಪನ್ಮೂಲಗಳ ಆಚರಣೆಗಳ  
ವಿನಿಮಯಗಳು

- (C) International comparative research/  
ಅಂತರರಾಷ್ಟ್ರೀಯ ತುಲನಾತ್ಮಕ ಸಂಶೋಧನೆಯ
- (D) Policies and practices of MNCs/  
ಬಹುರಾಷ್ಟ್ರೀಯ ಕಂಪನಿಗಳ ನೀತಿಗಳು ಮತ್ತು  
ಆಚರಣೆಗಳ

47. North American Free Trade Agreement  
(NAFTA) is an example of  
ಉತ್ತರ ಅಮೇರಿಕಾದ ಸ್ವತಂತ್ರ ವ್ಯಾಪಾರಿ ಒಪ್ಪಂದವು  
(NAFTA) \_\_\_\_\_ ಉದಾಹರಣೆಯಾಗಿದೆ

- (A) Global level Economic integration/ ಜಾಗತಿಕ  
ಮಟ್ಟದಲ್ಲಿನ ಆರ್ಥಿಕ ಕೂಡುವಿಕೆಯ
- (B) Regional level Economic Integration/  
ವಲಯ ಮಟ್ಟದಲ್ಲಿನ ಆರ್ಥಿಕ ಕೂಡುವಿಕೆಯ
- (C) Commodity level Economic Integration/  
ವಸ್ತುವಿನ ಮಟ್ಟದಲ್ಲಿನ ಆರ್ಥಿಕ ಕೂಡುವಿಕೆಯ
- (D) None of these/  
ಇವುಗಳಲ್ಲಿ ಯಾವುದೂ ಅಲ್ಲ

48. Changing the price of a product or service  
instantly frequently in line with the market  
price is called  
ಮಾರುಕಟ್ಟೆ ಬೆಲೆಗನುಗುಣವಾಗಿ ತಕ್ಷಣ ಮತ್ತು ಪದೇ  
ಪದೇ ಒಂದು ವಸ್ತುವಿನ ಅಥವಾ ಸೇವೆಯ ಬೆಲೆಯನ್ನು  
ಬದಲಾಯಿಸುವುದಕ್ಕೆ \_\_\_\_\_ ಎನ್ನುತ್ತಾರೆ

- (A) Flexible pricing/  
ಸಡಿಲಿತ ಬೆಲೆ ನಿಗದಿ
- (B) Multiple pricing/  
ವಿವಿಧ ಬೆಲೆ ನಿಗದಿ
- (C) Market pricing/  
ಮಾರುಕಟ್ಟೆ ಬೆಲೆ ನಿಗದಿ
- (D) Dynamic pricing/  
ಚಲನಶೀಲ ಬೆಲೆ ನಿಗದಿ

49. The main feature/s of ADRs is/are  
ADR ಗಳ ಮುಖ್ಯ ಲಕ್ಷಣಗಳು \_\_\_\_\_

- (A) ADRs are Negotiable instruments issued by  
US banks/  
ADR ಗಳ ಯುಎಸ್ ಬ್ಯಾಂಕುಗಳು ಬಿಡುಗಡೆ  
ಮಾಡಿದ ಪರಭಾರೆ ಪತ್ರಗಳು
- (B) They represent a claim on underlying  
foreign securities/  
ಇಂಗಿತ ವಿದೇಶಿ ಪತ್ರಗಳ ಮೇಲಿನ ಹಕ್ಕನ್ನು  
ಪ್ರತಿನಿಧಿಸುತ್ತವೆ
- (C) Denominated in US dollars/  
ಯುಎಸ್ ಡಾಲರ್ ಗಳಲ್ಲಿ ಅವುಗಳ ಮೌಲ್ಯವನ್ನು  
ನಿಗದಿಪಡಿಸಲಾಗಿರುತ್ತದೆ
- (D) All of these/  
ಇವುಗಳಲ್ಲಿ ಎಲ್ಲವೂ

50. If the coefficient of correlation between two  
sets is  $-0.85$  and the variances of the two sets  
are 16 & 19, the covariance between the data  
sets is  
ಎರಡು ಸಂಖ್ಯಾ ಗಣಗಳ ನಡುವಿನ ಸಹಸಂಬಂಧ  
ಸಹಗುಣಕವು  $-0.85$  ಇದ್ದರೆ ಮತ್ತು ಅವುಗಳ  
ವಿಚಲತೆಗಳು 16 ಮತ್ತು 19 ಇದ್ದಾಗ ಆ ಎರಡೂ ಸಂಖ್ಯಾ  
ಗಣಗಳ ಸಹ ವಿಚಲತೆಯು \_\_\_\_\_ ಇರುತ್ತದೆ

- (A) 10.20 (B) 4.20
- (C) 3.20 (D) 7.20

51. A drop in the exchange value of a floating  
currency means  
ಚಲಿತವಾಗುವ ಕರೆನ್ಸಿಯ ವಿನಿಮಯ ಮೌಲ್ಯದಲ್ಲಿ  
ಕಡಿತವೆಂದರೆ \_\_\_\_\_

- (A) Devaluation/  
ಅಪಮೌಲೀಕರಣ
- (B) Depreciation/  
ಸವಕಳೀಕರಣ
- (C) Appreciation/  
ಮೌಲ್ಯವರ್ಧೀಕರಣ
- (D) Revaluation/  
ಪುನರಾವೇಶ

ಪುನರ್ ಮೌಲೀಕರಣ

52. Foreign exchange risk is a positive function of

ವಿದೇಶಿ ವಿನಿಮಯದ ನಷ್ಟಭಯವು \_\_\_\_\_ ನ /  
ಗಳ ಸಕಾರಾತ್ಮಕ ಉತ್ಪನ್ನವಾಗಿದೆ

(A) Foreign exchange exposure/ ವಿದೇಶಿ  
ವಿನಿಮಯ ತೆರೆದಿಡಲ್ಪಡುವಿಕೆ

(B) Variance of unanticipated changes in  
exchange rates/ ವಿನಿಮಯ ದರಗಳಲ್ಲಿ ಅನಿರೀಕ್ಷಿತ  
ಬದಲಾವಣೆಗಳ ವಿಚಲತೆ

(C) Both Foreign exchange exposure &  
Variance of unanticipated changes in  
exchange rates /  
ವಿದೇಶಿ ವಿನಿಮಯ ತೆರೆದಿಡಲ್ಪಡುವಿಕೆ & ವಿನಿಮಯ  
ದರಗಳಲ್ಲಿ ಅನಿರೀಕ್ಷಿತ ಬದಲಾವಣೆಗಳ ವಿಚಲತೆ  
ಎರಡೂ

(D) None of these/  
ಇವುಗಳಲ್ಲಿ ಯಾವುದೂ ಅಲ್ಲ

53. The demand for a good is inelastic if  
\_\_\_\_\_ ಒಂದು ವಸ್ತುವಿನ ಬೇಡಿಕೆಯು ಬೆಲೆ  
ಸ್ಥಿತಿಸ್ಥಾಪಕತ್ವ ಹೊಂದಿರುವುದಿಲ್ಲ

(A) The good has many substitutes/  
ವಸ್ತುವಿಗೆ ಅನೇಕ ಬದಲಿ ವಸ್ತುಗಳಿದ್ದಾಗ

(B) The good is luxury/  
ವಸ್ತು ಐಷರಾಮಿ ಇದ್ದಾಗ

(C) The expenditure for the good is a small part  
of the consumers income/  
ವಸ್ತುವಿನ ಮೇಲೆ ಮಾಡಿದ ವೆಚ್ಚವು  
ಉಪಭೋಗದಾರನ ಆದಾಯದ ಅತಿ ಸಣ್ಣ  
ಪ್ರಮಾಣವಾಗಿದ್ದರೆ

(D) Consumer takes more time to adjust to  
change in the prices/  
ಉಪಭೋಗದಾರನು ಬೆಲೆಗಳಲ್ಲಿ ಆದ ಬದಲಾವಣೆಗೆ  
ಹೊಂದಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಂಡರೆ

54. Pull factor responsible for child labour is  
ಬಾಲಕಾರ್ಮಿಕರನ್ನು ಸೆಳೆಯಲು ಕಾರಣವಾದ ಅಂಶ :

(A) Lack of education/  
ವಿದ್ಯೆಯ ಕೊರತೆ

(B) Poor family background/  
ಬಡ ಕುಟುಂಬದ ಹಿನ್ನೆಲೆ

(C) Cheap labour/  
ಕಡಿಮೆ ವೆಚ್ಚದ ಶ್ರಮಿಕ

(D) Easy management/  
ಸುಲಭವಾದ ನಿರ್ವಹಣೆ

55. If NPV is equal to initial investment, the cost  
of capital is equal to  
ಎನ್ ಪಿ ವಿ ಮೌಲ್ಯವು ಪ್ರಾರಂಭಿಕ ಹೂಟೆ ಮಟ್ಟಕ್ಕೆ  
ಸಮಾನವಾಗಿದ್ದಾಗ ಬಂಡವಾಳ ವೆಚ್ಚವು \_\_\_\_\_  
ಗೆ ಸಮನಾಗಿರುತ್ತದೆ

(A) Nominal cost of capital/ ತೋರಿಕೆ ಬಂಡವಾಳ  
ವೆಚ್ಚ

(B) Real cost of capital/ ನೈಜ ಬಂಡವಾಳ ವೆಚ್ಚ

(C) None of these/  
ಇವುಗಳಲ್ಲಿ ಯಾವುದೂ ಅಲ್ಲ

(D) Both Nominal cost of capital & Real cost of  
capital/  
ತೋರಿಕೆ ಬಂಡವಾಳ ವೆಚ್ಚ & ನೈಜ ಬಂಡವಾಳ  
ವೆಚ್ಚ ಎರಡೂ

56. Foreign indirect investment means the  
investment by individuals or public bodies in  
foreign  
ವಿದೇಶಿ ಪರೋಕ್ಷ ಹೂಟೆ ಎಂದರೆ ವಿದೇಶದಲ್ಲಿ  
\_\_\_\_\_ ಗಳಲ್ಲಿ ವ್ಯಕ್ತಿಗಳು ಅಥವಾ ಸಾರ್ವಜನಿಕ  
ಸಂಘಟನೆಗಳು ಮಾಡಿದ ಹೂಟೆ

(A) Physical assets/ ಸದೃಶ್ಯ ಆಸ್ತಿಗಳು

(B) Financial Assets/ ಹಣಕಾಸಿನ ಆಸ್ತಿಗಳು

(C) Both Physical assets & Financial Assets /

ಸದೃಶ್ಯ ಆಸ್ತಿಗಳು & ಹಣಕಾಸಿನ ಆಸ್ತಿಗಳು ಎರಡೂ

(D) None of these/

ಇವುಗಳಲ್ಲಿ ಯಾವುದೂ ಅಲ್ಲ

57. When employees perform work from the client's work place, it is called/  
ಒಬ್ಬ ಗಿರಾಕಿಯ ಕಾರ್ಯಸ್ಥಳದಿಂದ ಉದ್ಯೋಗಿಗಳು  
ತಮ್ಮ ಕೆಲಸ ನಿರ್ವಹಿಸಿದರೆ ಅದನ್ನು \_\_\_\_\_  
ಎನ್ನುತ್ತಾರೆ

(A) Telecommuting/ ಟೆಲಿಕಮ್ಯೂಟಿಂಗ್

(B) Cyber link model/ ಸೈಬರ್ ಲಿಂಕ್ ಮಾದರಿ

(C) Alliance model/ ಅಲೈಯನ್ಸ್ ಮಾದರಿ

(D) Frontline model/ ಫ್ರಂಟ್ ಲೈನ್ ಮಾದರಿ

58. Perceptual error made during the selection process is

ಆಯ್ಕೆ ಪ್ರಕ್ರಿಯೆಯಲ್ಲಿ ಮಾಡಿದ ಗ್ರಹಿಕೆಯ ತಪ್ಪು ಎಂದರೆ

(A) Candidate's appearance/

ಅಭ್ಯರ್ಥಿಯು ಕಾಣುವ ಬಗೆ

(B) Interview setting/ ಸಂದರ್ಶನ ವಾತಾವರಣ

(C) Like-me judgements/ ನನ್ನಂತೆ ಇರುವ  
ನಿರ್ಣಯಗಳು

(D) The way of answering/ ಉತ್ತರಿಸುವ ಬಗೆ

59. When the goods purchased do not comply with the expressed condition, a buyer can get relief under

ಖರೀದಿಸಿದ ಸರಕುಗಳು ಮುನ್ನಾ ನಿರ್ಧರಿಸಿದ  
ಕರಾರುಗಳನ್ವಯ ಇರದಿದ್ದಲ್ಲಿ ಒಬ್ಬ ಗ್ರಾಹಕನು  
ಕಾನೂನಿನ ಅಡಿಯಲ್ಲಿ ಪರಿಹಾರ ಪಡೆಯಬಹುದಾದ  
ಕಾಯ್ದೆ

(A) The Sale of Goods Act, 1930/

ಸರಕುಗಳ ಮಾರಾಟ ಕಾಯ್ದೆ 1930

(B) Consumer Protection Act, 1986/ ಗ್ರಾಹಕ  
ಸಂರಕ್ಷಣಾ ಕಾಯ್ದೆ 1986

(C) The Essential Commodities Act, 1995/  
ಅವಶ್ಯಕ ವಸ್ತುಗಳ ಕಾಯ್ದೆ 1995

(D) The Prevention of Food Adulteration Act,  
1954/ ಆಹಾರ ಕಲಬೆರಕೆ ನಿರ್ಬಂಧ ಕಾಯ್ದೆ 1954

60. Assume that the standard deviation of the return from a security of X Ltd., is 10% and that of the market portfolio is 8%. The correlation coefficient of the share with the market is + 0.7. The beta value of company share will be

ಎಕ್ಸ್ ಕಂಪನಿಯ ಷೇರಿನ ಆದಾಯದ ಆದರ್ಶ  
ವಿಚಲಿತೆಯ ಪ್ರತಿಶತ 10 ಮತ್ತು ಮಾರುಕಟ್ಟೆ ಆದಾಯ  
ದರದ ಆದರ್ಶಮಾನ ಪ್ರತಿಶತ 8 ಇದೆಯೆಂದು ಭಾವಿಸಿ  
ಷೇರು ಮತ್ತು ಮಾರುಕಟ್ಟೆ ನಡುವಿನ ಸಹ ಸಂಬಂಧ  
ಸಹಗುಣಕವು +0.7 ಇದೆ ಆಗ ಕಂಪನಿಯ ಷೇರಿನ ಬೀಟಾ  
ಮೌಲ್ಯವು :

(A) 0.560

(B) 0.800

(C) 0.700

(D) 0.875

61. The core concept of marketing is

ಮಾರಾಟಗಾರಿಕೆ ನಿರ್ವಹಣೆಯ ಕೇಂದ್ರ ಪರಿಕಲ್ಪನೆ

(A) Product/ ವಸ್ತು

(B) Service/ ಸೇವೆ

(C) Product and service/ ವಸ್ತು ಮತ್ತು ಸೇವೆ

(D) Exchange/

ವಿನಿಮಯ

62. With a lower level of significance, the probability of rejecting a null hypothesis that is actually true

ಶೂನ್ಯ ಮೌಲ್ಯದ ಉಹೆಯು ನಿಜವಾಗಿದ್ದಾಗ ಮತ್ತು  
ಪ್ರಾಮುಖ್ಯತೆಯ ಮಟ್ಟವು ಕಡಿಮೆ ಇದ್ದಾಗ ಶೂನ್ಯ

ಮೌಲ್ಯದ ಉಹೆಯನ್ನು ತಿರಸ್ಕರಿಸುವ ಸಂಭವನೀಯತೆಯು \_\_\_\_\_

(A) Decreases/ ಕಡಿಮೆಯಾಗುತ್ತದೆ

(B) Remains the same/ ಬದಲಾವಣೆಯಾಗುವುದಿಲ್ಲ

(C) Increases/ ಹೆಚ್ಚುತ್ತದೆ

(D) None of these/  
ಇವುಗಳಲ್ಲಿ ಯಾವುದೂ ಅಲ್ಲ

63. One of the most successful industrialists and the forerunner of modern personnel management is  
ಆಧುನಿಕ ಸಿಬ್ಬಂದಿ ನಿರ್ವಹಣೆಯ ಮುಂಚೂಣಿದಾರ ಮತ್ತು ಯಶಸ್ವಿ ಉದ್ಯಮಿದಾರ \_\_\_\_\_

(A) F. W. Taylor/ ಎಫ್ ಡಬ್ಲ್ಯೂ ಟೇಲರ್

(B) James Watt/  
ಜೇಮ್ಸ್ ವ್ಯಾಟ್

(C) Robert Owen/ ರಾಬರ್ಟ್ ಓವೆನ್

(D) Henry Ford/ ಹೆನ್ರಿ ಫೋರ್ಡ್

64. The main drawback of life-cycle approach to strategic IHRM is  
ತಂತ್ರಯುಕ್ತ ಅಂತರರಾಷ್ಟ್ರೀಯ ಮಾನವ ಸಂಪನ್ಮೂಲ ನಿರ್ವಹಣೆಗೆ ಬಳಸುವ ಜೀವನ ಚಕ್ರ ಪದ್ಧತಿಯ ಪ್ರಧಾನ ನ್ಯೂನತೆ \_\_\_\_\_

(A) No explanation is given as to what happens when a firm comes to the end of its life./  
ಸಂಸ್ಥೆಯು ಅದರ ಬಾಳಿನ ಅಂತ್ಯ ಕಾಲ ಸಮೀಪಿಸಿದಾಗ ಅದಕ್ಕೆ ಏನು ಸಂಭವಿಸುತ್ತದೆ ಎಂಬುದರ ಬಗ್ಗೆ ವಿವರಣೆಯನ್ನು ನೀಡದಿರುವುದು

(B) The assumption that organisations grow through a defined stages in a specific order./  
ಒಂದು ಸಂಸ್ಥೆಯು ನಿರ್ದಿಷ್ಟ ಹಂತಗಳ ಮುಖಾಂತರ

ಒಂದು ಕ್ರಮಬದ್ಧತೆಯಲ್ಲಿ ಬೆಳೆಯುತ್ತದೆ ಎಂಬ ಊಹೆ  
(C) The assumption that firms will grow over a period./  
ಸಂಸ್ಥೆಯು ಕಾಲಾನುಗತಿಯಲ್ಲಿ ಬೆಳೆಯುತ್ತದೆ ಎಂಬ ಊಹೆ

(D) There is no focus on the international context./  
ಅಂತರರಾಷ್ಟ್ರೀಯ ಸನ್ನಿವೇಶದ ಬಗ್ಗೆ ಗಮನ ಇಲ್ಲದಿರುವಿಕೆ

65. The selection of an international assignee usually takes place through  
ಅಂತರರಾಷ್ಟ್ರೀಯ ಪ್ರತಿನಿಧಿ ಆಯ್ಕೆ ಸಾಮಾನ್ಯವಾಗಿ \_\_\_\_\_ ಮುಖಾಂತರ ಜರುಗುತ್ತದೆ

(A) Informal discussion with staff of the company/  
ಕಂಪನಿಯ ಸಿಬ್ಬಂದಿಯೊಂದಿಗೆ ಅನೌಪಚಾರಿಕ ಚರ್ಚೆ

(B) Formal interview process with internal staff/  
ಆಂತರಿಕ ಸಿಬ್ಬಂದಿಯೊಂದಿಗೆ ಔಪಚಾರಿಕ ಸಂದರ್ಶನ

(C) Informal discussion among the members of a specific team/  
ಒಂದು ನಿರ್ದಿಷ್ಟವಾದ ಗುಂಪಿನ ಸದಸ್ಯರೊಳಗೆ ಅನೌಪಚಾರಿಕ ಚರ್ಚೆ

(D) Formal recruitment process that includes internal and external applicants/  
ಆಂತರಿಕ ಮತ್ತು ಬಾಹ್ಯ ಅಭ್ಯರ್ಥಿಗಳನ್ನು ಒಳಗೊಂಡ ಔಪಚಾರಿಕ ಕ್ರೋಢೀಕರಣ ಪ್ರಕ್ರಿಯೆ

66. Which of the following is/are associated with in-house management of receivables ?  
ಬರತಕ್ಕ ಬಾಕಿಗಳ ನಿರ್ವಹಣೆಯು ಸಂಬಂಧಪಟ್ಟ ಸಂಸ್ಥೆಯು ನಿಭಾಯಿಸಿದಾಗ ಈ ಕೆಳಗಿನವುಗಳಲ್ಲಿ ಯಾವು/ವೆಚ್ಚ/ಗಳು ಸಂಬಂಧಿಸಿರುತ್ತವೆ ?

(A) Cash discount/ ನಗದು ಸೋಡಿ

(B) Opportunity cost of funds blocked/ ಹೊರಕ್ಕೆ

ಹರಿಯದಂತೆ ಮಾಡಿದ ನಿಧಿಗಳ ಮೇಲಿನ  
ಸದಾವಕಾಶ ವೆಚ್ಚ

(C) Bad debts/ ಕರಡು ಸಾಲಗಳು

(D) All of these/  
ಇವುಗಳಲ್ಲಿ ಎಲ್ಲವೂ

67. The two institutions are often called the  
Bretton Woods Institutions are  
ಬ್ರೇಟನ್ ವುಡ್ಸ್ ಸಂಸ್ಥೆಗಳು ಎಂದು ಕರೆಯಲ್ಪಡುವ  
ಎರಡು ಸಂಸ್ಥೆಗಳು \_\_\_\_\_ ಮತ್ತು \_\_\_\_\_

(A) IMF & IBRD/  
IMF ಮತ್ತು IBRD

(B) IMF & WTO/  
IMF ಮತ್ತು WTO

(C) IMF & IFC/  
IMF ಮತ್ತು IFC

(D) IMF & ADB/  
IMF ಮತ್ತು ADB

68. W. Edwards Deming is known for  
ಡಬ್ಲ್ಯು ಎಡ್ವರ್ಡ್ಸ್ ಡೆಮಿಂಗ್ \_\_\_\_\_  
ಗುರುತಿಸಲ್ಪಟ್ಟಿದ್ದಾರೆ

(A) Conducting time and motion studies/ ಕಾಲ  
ಮತ್ತು ಚಲನ ಅಧ್ಯಯನಗಳಿಗೆ

(B) Evolving incentive schemes/ ಸ್ಪೂರ್ತಿದಾಯಕ  
ಯೋಜನೆಗಳನ್ನು ರೂಪಿಸುವುದಕ್ಕೆ

(C) Developing a theory of management/  
ವ್ಯವಹಾರ ನಿರ್ವಹಣೆಯ ಸಿದ್ಧಾಂತ ರೂಪಿಸುವುದಕ್ಕೆ

(D) Developing 14 guidelines for top managers/  
ಉನ್ನತ ಮಟ್ಟದ ನಿಬಂಧಕರಿಗಾಗಿ 14  
ಮಾರ್ಗಸೂಚಿಗಳನ್ನು ನಿರ್ಮಿಸಿದ್ದಕ್ಕಾಗಿ

69. Assume that DOL = 4, DFL = 5 and increase  
in sales + 4%. The percentage increase in EPS  
ಡಿಬಿಎಲ್ = 4, ಡಿಎಫ್‌ಎಲ್ = 5 ಮತ್ತು ಮಾರಾಟ

ಮೌಲ್ಯದಲ್ಲಿನ ಹೆಚ್ಚಳ 4% ಇದ್ದಾಗ ಇವಿ ಎಸ್ ನಲ್ಲಿಯ  
ಪ್ರತಿಶತ ಹೆಚ್ಚಳವು \_\_\_\_\_ ಇರುತ್ತದೆ

(A) 80%

(B) 16%

(C) 20%

(D) None of these/  
ಇವುಗಳಲ್ಲಿ ಯಾವುದೂ ಅಲ್ಲ

70. WTO came into being on/  
WTO ಅಸ್ತಿತ್ವಕ್ಕೆ ಬಂದ ದಿನಾಂಕ ಮತ್ತು ವರ್ಷ :

(A) Jan 1, 1995/ ಜನವರಿ 1, 1995

(B) July 1, 1944/ ಜುಲೈ 1, 1944

(C) July 1, 1999/ ಜುಲೈ 1, 1999

(D) None of these/  
ಇವುಗಳಲ್ಲಿ ಯಾವುದೂ ಅಲ್ಲ

71. The philosophy of the utmost good for the  
large number of people is called  
ಅನೇಕ ಜನರಿಗೆ ಅತ್ಯುತ್ತಮವಾಗಿರುವ ತತ್ವವನ್ನು  
\_\_\_\_\_ ಎನ್ನುತ್ತಾರೆ

(A) Justice approach/  
ನ್ಯಾಯ ಬಗೆ

(B) Moral approach/  
ನೈತಿಕ ಬಗೆ

(C) Utilitarian approach/  
ಅಧಿಕ ಹಿತಸಾಧನೆಯೇ ಧರ್ಮ ಎನ್ನುವ ಬಗೆ

(D) Fairness approach/  
ನಿಷ್ಪಕ್ಷಪಾತದ ಬಗೆ

72. A specific group of people or organisations  
for which the seller designs a particular  
marketing mix is called  
ಒಂದು ನಿರ್ದಿಷ್ಟವಾದ ಜನರ ಗುಂಪಿಗಾಗಿ ಅಥವಾ  
ಸಂಘಟನೆಗಳಿಗಾಗಿ ವಿನ್ಯಾಸಗೊಳಿಸಿದ ಒಬ್ಬ  
ಮಾರಾಟಗಾರನ ಒಂದು ವಿಶಿಷ್ಟವಾದ ಮಾರಾಟ

ಮಿಶ್ರಣವನ್ನು \_\_\_\_\_ ಎಂದು ಕರೆಯುತ್ತಾರೆ

- (A) Market segment/  
ಮಾರುಕಟ್ಟೆ ವಿಭಾಗೀಕರಣ
- (B) Micro – marketing/  
ಸೂಕ್ಷ್ಮ ಮಾರಾಟಗಾರಿಕೆ
- (C) Target market/  
ಗುರಿ ಮಾರಾಟಗಾರಿಕೆ
- (D) Niche marketing/  
ಗೂಡು ಮಾರಾಟಗಾರಿಕೆ

73. \_\_\_\_\_ assumes that the future will be just like the past.

\_\_\_\_\_ ಗತಕಾಲದಂತೆಯೇ ಮುಂಬರುವ ಕಾಲವು ಇರುತ್ತದೆ ಎಂದು ಭಾವಿಸುತ್ತದೆ

- (A) Scenario forecast/  
ದೃಶ್ಯದ ಮುನ್ನಂದಾಜಿಸುವಿಕೆಯು
- (B) Linear regression/  
ನೇರ ಹಿಂಚಲನೆಯು
- (C) Econometric model/  
ಆರ್ಥಿಕ ಮಾಪನ ಶಾಸ್ತ್ರದ ಮಾದರಿಯು
- (D) Delphi forecast/  
ಡೆಲ್ಫಿ ಮುನ್ನಂದಾಜಿಸುವಿಕೆಯು

74. A company absorbs overheads based on machine hours. Budgeted machine hours and budgeted overheads are ₹ 11,250 and ₹ 2,58,750 respectively. Actual overheads and actual machine hours are ₹ 2,54,692 and ₹ 10,980 respectively. Overheads are ಒಂದು ಕಂಪನಿಯು ತನ್ನ ತಲೆಭಾರ ವೆಚ್ಚಗಳನ್ನು ಯಂತ್ರದ ತಾಸುಗಳ ಆಧಾರದ ಮೇಲೆ ಹೀರುತ್ತದೆ ಅದರ ಮುಂಗಡವಾಗಿ ನಿರ್ಧರಿಸುವ ಯಂತ್ರದ ತಾಸುಗಳು ಮತ್ತು ಮುಂಗಡವಾಗಿ ನಿರ್ಧರಿಸಿದ ವೆಚ್ಚಗಳು ಕ್ರಮವಾಗಿ ₹ 11,250 ಮತ್ತು ₹ 2,58,750 ಇವೆ ನೈಜ ತಲೆಭಾರ ವೆಚ್ಚಗಳು ಮತ್ತು ನೈಜ ಯಂತ್ರದ ತಾಸುಗಳು ಕ್ರಮವಾಗಿ ₹ 2,54,692 ಮತ್ತು ₹ 10,980 ಇದೆ ಆಗ ತಲೆಭಾಗ ವೆಚ್ಚಗಳು :

- (A) Under absorbed by ₹ 2,152/ ₹ 2,152 ರಷ್ಟು ಕಡಿಮೆ ಹೀರಲ್ಪಟ್ಟಿರುತ್ತವೆ
- (B) Under absorbed by ₹ 4,058/ ₹ 4,058 ರಷ್ಟು ಕಡಿಮೆ ಹೀರಲ್ಪಟ್ಟಿರುತ್ತವೆ
- (C) Over absorbed by ₹ 4,058/ ₹ 4,058 ರಷ್ಟು ಹೆಚ್ಚಿಗೆ ಹೀರಲ್ಪಟ್ಟಿರುತ್ತವೆ
- (D) Over absorbed by ₹ 2,152/ ₹ 2,152 ರಷ್ಟು ಹೆಚ್ಚಿಗೆ ಹೀರಲ್ಪಟ್ಟಿರುತ್ತವೆ

75. A Ltd., whose market value of a share is ₹ 50, is acquiring B Ltd., whose market value of a share is ₹ 25. The share exchange ratio will be ಎ ಕಂಪನಿಯ ಪ್ರತಿ ಷೇರಿನ ಬೆಲೆ ₹ 50. ಬಿ ಕಂಪನಿಯ ಪ್ರತಿ ಷೇರಿನ ಬೆಲೆ ₹ 25. ಎ ಕಂಪನಿಯು ಬಿ ಕಂಪನಿಯನ್ನು ಖರೀದಿಸುತ್ತದೆ ಆಗ ಷೇರು ವಿನಿಮಯ ಪ್ರಮಾಣ \_\_\_\_\_ ಇರುತ್ತದೆ

- (A) 0.5
- (B) 2
- (C) 1
- (D) None of these/  
ಇವುಗಳಲ್ಲಿ ಯಾವುದೂ ಅಲ್ಲ

76. If the holding company has not purchased the preference shares of a subsidiary company, such shares :

ಒಂದು ಪ್ರಧಾನ ಕಂಪನಿಯು ಅಧೀನ ಕಂಪನಿಯ ಪ್ರಥಮ ಹಕ್ಕಿನ ಷೇರುಗಳನ್ನು ಖರೀದಿ ಮಾಡದಿದ್ದಾಗ ಅಂತಹ ಷೇರುಗಳನ್ನು :

- (A) Will be considered while computing minority interest./ ಅಲ್ಪಸಂಖ್ಯಾತ ಷೇರುದಾರರ ಭಾಗವನ್ನು ಲೆಕ್ಕಿಸುವಲ್ಲಿ ಪರಿಗಣಿಸಲಾಗುವುದು
- (B) Will be considered while computing goodwill capital reserve./ ಪ್ರಧಾನ ಕಂಪನಿಯ ಬಂಡವಾಳ ಅಥವಾ ಬಂಡವಾಳ ಮೀಸಲುಗಳನ್ನು ಲೆಕ್ಕಿಸುವಲ್ಲಿ ಪರಿಗಣಿಸಲಾಗುವುದು



(C) Will not be considered while computing the minority interest./ ಅಲ್ಪಸಂಖ್ಯಾತ ಪೇರುದಾರರ ಭಾಗವನ್ನು ಲೆಕ್ಕಿಸುವಲ್ಲಿ ಪರಿಗಣಿಸಲಾಗುವುದಿಲ್ಲ

(D) None of these/  
ಇವುಗಳಲ್ಲಿ ಯಾವುದೂ ಅಲ್ಲ

77. For which of the following distributions, the Z-values and the observed values are the same ?

ಈ ಕೆಳಗಿನ ಯಾವ ಸಂಖ್ಯಾ ವಿತರಣೆಗಳಲ್ಲಿ Z ಮೌಲ್ಯಗಳು ಮತ್ತು ಗಮನಿಸಿದ ಮೌಲ್ಯಗಳು ಒಂದೇ ಆಗಿರುತ್ತವೆ ?

(A) Binominal/ ಬೈನಾಮಿಯಲ್

(B) Standard Normal variate/ ಆದರ್ಶ ಸಹಜ ಬದಲಾಗುವ ಸಂಖ್ಯೆ

(C) Poisson Distribution/  
ಪೊಯಿಸನ್ ವಿತರಣೆ

(D) None of these/  
ಇವುಗಳಲ್ಲಿ ಯಾವುದೂ ಅಲ್ಲ

78. Which of the following accounting concept does not permit to credit inventory holding gains to the P & L A/c. ?

ಕೆಳಗಿನ ಯಾವ ಪರಿಕಲ್ಪನೆಯು ಮಾರಾಟ ಮಾಡಲು ಕೂಡಿಟ್ಟ ಸರಕು ಶಿಲ್ಕಿನಿಂದ ಆಗುವ ಲಾಭವನ್ನು ಲಾಭಹಾನಿ ಖಾತೆಗೆ ಜಮೆ ಮಾಡಲು ಪರವಾನಗಿ ನೀಡುವುದಿಲ್ಲ

(A) Cost concept/ ವೆಚ್ಚದ ಪರಿಕಲ್ಪನೆ

(B) Conservative concept/ ಕೈ ಬಿಗಿಯ ಪರಿಕಲ್ಪನೆ

(C) Dual concept/ ದ್ವಿ ನಮೂದು ಪರಿಕಲ್ಪನೆ

(D) Business Entity concept/ ವ್ಯವಹಾರ ಸಂಸ್ಥೆಯ ಪ್ರತ್ಯೇಕತೆಯ ಪರಿಕಲ್ಪನೆ

79. Brands which are sold without much

promotional efforts are called

ಬಹಳೇ ಮಾರಾಟ ವರ್ಧನೆಯ ಪ್ರಯತ್ನಗಳಿಲ್ಲದೇ ಮಾರಾಟವಾಗುವ ಚಿಹ್ನೆಗಳು \_\_\_\_\_ ಎಂದು ಕರೆಯಲ್ಪಡುತ್ತವೆ

(A) Popular brands/  
ಜನಪ್ರಿಯ ಚಿಹ್ನೆಗಳು

(B) Famous brands/  
ಪ್ರಸಿದ್ಧ ಚಿಹ್ನೆಗಳು

(C) Generic brands/  
ಸಾರ್ವತ್ರಿಕ ಚಿಹ್ನೆಗಳು

(D) Old and famous brands/  
ಹಳೆಯ ಮತ್ತು ಪ್ರಸಿದ್ಧ ಚಿಹ್ನೆಗಳು

80. Under Indirect method of preparing cash flow statement, net profit before tax and extra-ordinary items is the base for computing cash flows from

ನಗದು ಹರಿವಿನ ಪಟ್ಟಿಯನ್ನು ತಯಾರಿಸುವಾಗ ಅಪ್ರತ್ಯಕ್ಷ ಪದ್ಧತಿಯನ್ವಯ ಕರ ಮೊದಲದ ಲಾಭ ಮತ್ತು ವಿಶೇಷ ಬಾಬುಗಳನ್ನು ಈ ಕೆಳಗಿನವುಗಳಲ್ಲಿ ಯಾವುದನ್ನು ಲೆಕ್ಕಿಸುವಾಗ ಆಧಾರವಾಗಿ ಇಟ್ಟುಕೊಳ್ಳಲಾಗುತ್ತದೆ ?

(A) Operating activities/ ಕಾರ್ಯಾಚರಣೆಯ ಚಟುವಟಿಕೆಗಳು

(B) Financing activities/ ಹಣಕಾಸಿನ ಚಟುವಟಿಕೆಗಳು

(C) Investing activities/ ಹೂಡಿಕೆಯ ಚಟುವಟಿಕೆಗಳು

(D) All of these/  
ಎಲ್ಲಾ ಚಟುವಟಿಕೆಗಳು

81. Strike that occurs during the course of a labour contract and is usually undertaken in response to a perceived injustice to the part of management is known as \_\_\_\_\_

ಕಾರ್ಮಿಕ ಕರಾರಿನ ಅವಧಿಯಲ್ಲಿ ಜರುಗುವ ಮತ್ತು ವ್ಯವಹಾರ ನಿರ್ವಹಣಾ ಸಿಬ್ಬಂದಿಯ ಒಂದು ಭಾಗಕ್ಕೆ ಅನ್ಯಾಯವಾಗಿದೆ ಎಂದು ಪರಿಭಾವಿಸಿ ಕೈಗೆತ್ತಿಕೊಂಡ

ಸಂಪನ್ನು \_\_\_\_\_ ಎನ್ನುತ್ತಾರೆ

- (A) Picketing/  
ಹಿಡಿದುಕೊಳ್ಳುವಿಕೆ
- (B) Slowdown strike/  
ನಿಧಾನಗತಿ ಸಂಪು
- (C) Wildcat strike/  
ಕಾಡುಬೆಕ್ಕಿನ ಸಂಪು
- (D) Boycott/  
ಬಹಿಷ್ಕಾರ

82. In case of amalgamation, if pooling of interest method of accounting is followed  
ಎರಡು ಕಂಪನಿಗಳು ಒಂದುಗೂಡಿದಾಗ ಆ ಕಂಪನಿಗಳ ಪರಸ್ಪರ ಭಾಗಗಳನ್ನು ಒಟ್ಟುಗೂಡಿಸಿ ಮಾಡುವ ಲೆಕ್ಕಶಾಸ್ತ್ರದ ಪದ್ಧತಿಯನ್ನು ಅನುಸರಿಸಿದಾಗ \_\_\_\_\_

- (A) Goodwill appears on the asset side/ ಸುನಾಮೆ ಆಸ್ತಿ ಬದಿಯಲ್ಲಿ ಕಾಣಿಸುತ್ತದೆ
- (B) Capital reserve appears on liability side/ ಬಂಡವಾಳ ಮೀಸಲು ಜವಾಬ್ದಾರಿ ಬದಿಯಲ್ಲಿ ಕಾಣಿಸುತ್ತದೆ
- (C) Both will appear on the respective sides/ ಎರಡೂ ತಮ್ಮ ತಮ್ಮ ಬದಿಯಲ್ಲಿ ಕಾಣಿಸುತ್ತವೆ
- (D) Neither goodwill nor capital reserve appears on any side/ ಸುನಾಮೆಯಾಗಲೀ ಅಥವಾ ಬಂಡವಾಳ ಮೀಸಲಾಗಲೀ ಯಾವುದೇ ಬದಿಯಲ್ಲಿ ಕಾಣುವುದಿಲ್ಲ

83. Aspects of an organisation that must function effectively if the entire organisation is to succeed are popularly called  
ಒಂದು ವ್ಯವಹಾರ ಸಂಸ್ಥೆಯು ಒಟ್ಟಾರೆ ಯಶಸ್ವಿಯಾಗಲು ಅತಿ ಕಾರ್ಯಕ್ಷಮತೆಯಿಂದ ಕಾರ್ಯ ನಿರ್ವಹಿಸುವ ಅದರ ಕಾರ್ಯಕ್ಷೇತ್ರಗಳನ್ನು ಪ್ರಚಲಿತವಾಗಿ \_\_\_\_\_ ಎಂದು ಕರೆಯುತ್ತಾರೆ

- (A) Performance areas/

ಕಾರ್ಯಾಚರಣೆ ಕ್ಷೇತ್ರಗಳು

- (B) Key result areas/  
ಅತಿ ಮಹತ್ವದ ಫಲಿತಾಂಶದ ಕ್ಷೇತ್ರಗಳು
- (C) Important activities/  
ಮುಖ್ಯವಾದ ಕಾರ್ಯಗಳು
- (D) Inevitable activities/  
ಅನಿವಾರ್ಯವಾದ ಕಾರ್ಯಗಳು

84. Managerial grid to measure a manager's relative concern for people and production was developed by  
ವ್ಯಕ್ತಿಗಳ ಮತ್ತು ಉತ್ಪಾದನೆಗೆ ಸಂಬಂಧಪಟ್ಟಂತೆ ಒಬ್ಬ ನಿಬಂಧಕನಿಗೆ ಇರುವ ಸಂಬಂಧ ಸೂಚಕ ಕಾಳಜಿಯನ್ನು ಲೆಕ್ಕಿಸಲು ನಿರ್ವಹಣಾ ಚೌಕಟ್ಟನ್ನು ರೂಪಿಸಿದವರು \_\_\_\_\_

- (A) Blake and Adams/ ಬ್ಲೇಕ್ ಮತ್ತು ಆಡಮ್ಸ್
- (B) Robert Blake and Jane Mouton/  
ರಾಬರ್ಟ್ ಬ್ಲೇಕ್ ಮತ್ತು ಜೇನ್ ಮೌಟನ್
- (C) Robert Blake and John Mouton/  
ರಾಬರ್ಟ್ ಬ್ಲೇಕ್ ಮತ್ತು ಜಾನ್ ಮೌಟನ್
- (D) Blake and Anne Adams/ ಬ್ಲೇಕ್ ಮತ್ತು ಅನ್ನೆ ಆಡಮ್ಸ್

85. Applicants who are predicted to be successful and are hired but who ultimately fail are called  
ಯಶಸ್ವಿ ಅಭ್ಯರ್ಥಿಗಳೆಂದು ಊಹಿಸಿ ಕೆಲಸಕ್ಕೆ ತೆಗೆದುಕೊಂಡ ನಂತರ ಕೊನೆಯದಾಗಿ ಅದಕ್ಷರೆಂದು ಕಂಡುಬಂದವರನ್ನು \_\_\_\_\_ ಎನ್ನುತ್ತಾರೆ

- (A) False negatives/  
ಸುಳ್ಳು ನಕಾರಾತ್ಮಕರು
- (B) False positives/  
ಸುಳ್ಳು ಸಕಾರಾತ್ಮಕರು
- (C) Predict failure/  
ತಪ್ಪು ಊಹೆ
- (D) Useless employees/

ನಿರುಪಯೋಗಿ ಉದ್ಯೋಗಿಗಳು

86. A planning cost variance is the difference between

ಯೋಜನಾ ವೆಚ್ಚದ ವಿಚಲತೆಯು ಕೆಳಗಿನ ಯಾವುದರ ನಡುವಿನ ಅಂತರವಾಗಿದೆ ?

- (A) Ex-ante standard cost & actual standard cost/ ಘಟನೆ ಪೂರ್ವ ಆದರ್ಶವೆಚ್ಚ ಮತ್ತು ನೈಜ ಆದರ್ಶ ವೆಚ್ಚ
- (B) Ex-post standard cost & actual standard cost/ ಘಟನೆಯ ನಂತರದ ಆದರ್ಶ ವೆಚ್ಚ ಮತ್ತು ನೈಜ ಆದರ್ಶ ವೆಚ್ಚ
- (C) Ex-ante standard cost & ex-post standard cost/ ಘಟನೆ ಪೂರ್ವ ಆದರ್ಶ ವೆಚ್ಚ ಮತ್ತು ಘಟನೆ ನಂತರ ಆದರ್ಶವೆಚ್ಚ
- (D) None of these/ ಇವುಗಳಲ್ಲಿ ಯಾವುದೂ ಅಲ್ಲ

87. Income from which consumers normally purchase luxury goods and services is referred to as

ಗ್ರಾಹಕರು ಸಾಮಾನ್ಯವಾಗಿ ಐಷರಾಮಿ ಸರಕು ಮತ್ತು ಸೇವೆಗಳನ್ನು \_\_\_\_\_ ಖರೀದಿಸುತ್ತಾರೆ

- (A) Surplus income/ ಖರ್ಚಿನ ನಂತರ ಉಳಿದ ಆದಾಯದಿಂದ
- (B) Discretionary income/ ಸ್ವಂತ ವಿವೇಚನೆಯ ಆದಾಯದಿಂದ
- (C) Income after tax/ ಕರ ನಂತರದ ಆದಾಯದಿಂದ
- (D) Excess income/ ಹೆಚ್ಚುವರಿ ಆದಾಯದಿಂದ

88. Providing free samples of perfumes in magazines is an example of

ನಿಯತ ಕಾಲಿನ ಪತ್ರಿಕೆಗಳೊಂದಿಗೆ ಉಚಿತವಾಗಿ ಸ್ಯಾಂಪಲ್‌ಗಳನ್ನು ನೀಡುವುದು \_\_\_\_\_ ಉದಾಹರಣೆಯಾಗಿದೆ

(A) Operant conditioning/ ಅಪರೇಂಟ್ ಕಂಡಿಷನಿಂಗ್

(B) Classical conditioning/ ಕ್ಲಾಸಿಕಲ್ ಕಂಡಿಷನಿಂಗ್

(C) Social conditioning/ ಸಾಮಾಜಿಕ ಕಂಡಿಷನಿಂಗ್

(D) Behavioural modification/ ನಡವಳಿಕೆಯ ಮಾರ್ಪಾಡು

89. The company and its distribution intermediaries put together called ಒಂದು ಕಂಪನಿ ಮತ್ತು ಅದರ ವಿತರಣಾ ಮಧ್ಯಸ್ಥಗಾರರನ್ನು ಒಟ್ಟಿಗೆ \_\_\_\_\_ ಎಂದು ಕರೆಯುತ್ತಾರೆ

- (A) Supply chain/ ಪೂರೈಕೆಯ ಸರಪಳಿ
- (B) Value chain/ ಮೌಲ್ಯ ಸರಪಳಿ
- (C) Marketing chain/ ಮಾರಾಟಗಾರಿಕೆ ಸರಪಳಿ
- (D) Business chain/ ವ್ಯವಹಾರ ಸರಪಳಿ

90. A form of disparate treatment that occurs on a class wide basis is called

ಒಂದು ವರ್ಗದುದ್ದಕ್ಕೂ ವಿಭಿನ್ನವಾದ ಉಪಚಾರ ಜಾರಿಯಲ್ಲಿದ್ದರೆ ಅದನ್ನು \_\_\_\_\_ ಎನ್ನುತ್ತಾರೆ

- (A) Proper discrimination/ ಯೋಗ್ಯವಾದ ಪಕ್ಷಪಾತ
- (B) Employee discrimination/ ಸಿಬ್ಬಂದಿ ಪಕ್ಷಪಾತ
- (C) Prejudiced discrimination/ ಪೂರ್ವಗೃಹ ಪೀಡಿತ ಪಕ್ಷಪಾತ
- (D) Practice discrimination/ ಆಚರಣೆಯಲ್ಲಿರುವ ಪಕ್ಷಪಾತ

91. Transnationality Index (TNI), which is used

for gauging the level of MNE, is computed by considering

MNE ಯ ಮಟ್ಟವನ್ನು ಅಳೆಯಲು ಉಪಯೋಗಿಸುವ ಬಹುರಾಷ್ಟ್ರೀಯತೆಯ ಸೂಚ್ಯಂಕವನ್ನು (TNI)

ಲೆಕ್ಕಿಸುವಾಗ \_\_\_\_\_ ಪರಿಗಣಿಸಲಾಗುತ್ತದೆ

- (A) Ratio of foreign assets to total assets/ ಕಂಪನಿ ವಿದೇಶಿ ಆಸ್ತಿಗಳು ಮತ್ತು ಅದರ ಒಟ್ಟು ಆಸ್ತಿಗಳ ಪ್ರಮಾಣ
- (B) Ratio of foreign sales to total sales/ ಕಂಪನಿ ವಿದೇಶಿ ಮಾರಾಟ ಮೌಲ್ಯ ಮತ್ತು ಅದರ ಒಟ್ಟು ಮಾರಾಟ ಮೌಲ್ಯ
- (C) Ratio of foreign employment to total employment/ ಕಂಪನಿಯ ವಿದೇಶಿ ಸಿಬ್ಬಂದಿ ಮತ್ತು ಅದರ ಒಟ್ಟು ಸಿಬ್ಬಂದಿ
- (D) All of these/ ಇವುಗಳಲ್ಲಿ ಎಲ್ಲವೂ

92. The strategy of an organisation treating its total market as a single segment is called  
ತನ್ನ ಒಟ್ಟು ಮಾರುಕಟ್ಟೆಯನ್ನು ಒಂದೇ ಮಾರುಕಟ್ಟೆ ವಿಭಾಗವಾಗಿ ಪರಿಗಣಿಸಿದ ಒಂದು ಸಂಸ್ಥೆಯ ತಂತ್ರಗಾರಿಕೆಯನ್ನು \_\_\_\_\_ ಎನ್ನುತ್ತಾರೆ

- (A) Concentration strategy/ ಕೇಂದ್ರೀಕೃತ ತಂತ್ರ
- (B) Mass market strategy/ ಸಮೂಹ ಮಾರುಕಟ್ಟೆ ತಂತ್ರ
- (C) Universal market strategy/ ಸಾರ್ವತ್ರಿಕ ಮಾರುಕಟ್ಟೆ ತಂತ್ರ
- (D) In-depth market strategy/ ಆಳವಾದ ಮಾರುಕಟ್ಟೆ ತಂತ್ರ

93. The minimum amount for which a certificate of deposit can be issued is  
ರೇವಣಿ ಪತ್ರವನ್ನು ನೀಡಲು ಬ್ಯಾಂಕುಗಳಿಗೆ ಬೇಕಾದ ಕನಿಷ್ಠ ಹಣ

- (A) ₹ One lakh/ (B) ₹ Two lakh/

ರೂ ಒಂದು ಲಕ್ಷ

ರೂ ಎರಡು ಲಕ್ಷ

(C) ₹ Five lakh/  
ರೂ ಐದು ಲಕ್ಷ

(D) ₹ Ten lakh/  
ರೂ ಹತ್ತು ಲಕ್ಷ

94. A firm operating in a perfectly competitive market will be productively efficient  
ಪರಿಪೂರ್ಣ ಸ್ಪರ್ಧಾಯುಕ್ತ ಮಾರುಕಟ್ಟೆಯಲ್ಲಿ ವ್ಯವಹರಿಸುವ ಸಂಸ್ಥೆಯು \_\_\_\_\_ ಉತ್ಪಾದಕತೆಯ ದೃಷ್ಟಿಯಿಂದ ದಕ್ಷತೆಯನ್ನು ಹೊಂದಿರುತ್ತದೆ

- (A) Only in the short run/  
ಅಲ್ಪಾವಧಿಯಲ್ಲಿ ಮಾತ್ರ
- (B) Only in the long run/  
ದೀರ್ಘಾವಧಿಯಲ್ಲಿ ಮಾತ್ರ
- (C) Both in short and long run/  
ಅಲ್ಪಾವಧಿ ಮತ್ತು ದೀರ್ಘಾವಧಿ ಎರಡಲ್ಲಿಯೂ
- (D) Only if it is making supernormal profits/  
ಅಸಾಧಾರಣ ಲಾಭವನ್ನು ಮಾಡಿದಾಗ ಮಾತ್ರ

95. The key feature of oligopolistic competition is  
ಕೆಲವೇ ಮಾರಾಟಗಾರರ ಸ್ಪರ್ಧೆ ಇರುವ ಮಾರುಕಟ್ಟೆಯ ಪ್ರಮುಖ ಲಕ್ಷಣವೆಂದರೆ :

- (A) Interdependence of sellers/  
ಮಾರಾಟಗಾರರ ಪರಸ್ಪರ ಅವಲಂಬನೆ
- (B) Emphasis on price competition/  
ಬೆಲೆಯ ಆಧಾರಿತ ಸ್ಪರ್ಧೆಯ ಒತ್ತಡ
- (C) Horizontal demand curve/  
ಸಮನಾಂತರ ಬೇಡಿಕೆ ರೇಖೆ
- (D) Many small sellers/  
ಅನೇಕ ಸಣ್ಣ ಮಾರಾಟಗಾರರು

96. In case of a corporate assessee, the due date is on or before March 15 of the relevant previous year, if the advance tax payable is upto  
ಮುಂಗಡ ತೆರಿಗೆ ಪ್ರತಿಶತ \_\_\_\_\_ ರಷ್ಟು ಪಾವತಿಸಿದಾಗ ಕಂಪನಿ ಕರದಾತನು ತೆರಿಗೆ ಪಾವತಿಸುವ ದಿನಾಂಕವು ಆಯಾ ಆದಾಯ ವರ್ಷದ

ಮಾರ್ಚ್ 15 ಅಥವಾ ಅದಕ್ಕಿಂತ ಮೊದಲು ಆಗಿರುತ್ತದೆ

(A) 15%

(B) 45%

(C) 75%

(D) 100%

97. Debentures are governed by  
ಸಾಲ ಪತ್ರಗಳನ್ನು ನಿಯಂತ್ರಿಸುವ ಕಾಯ್ದೆ :

(A) Banking Regulation Act, 1949/ ಬ್ಯಾಂಕಿಂಗ್  
ನಿಯಂತ್ರಣ ಕಾಯ್ದೆ 1949

(B) Negotiable Instruments Act, 1881/ ಪರಭಾರೆ  
ಪತ್ರಗಳ ಕಾಯ್ದೆ 1881

(C) Law of Contract, 1872/ ಕರಾರುಗಳ  
ಕಾನೂನು 1872

(D) None of these/  
ಇವುಗಳಲ್ಲಿ ಯಾವುದೂ ಅಲ್ಲ

98. Market segmentation based on attributes  
related to how a person thinks, feels and  
behaves is called  
ಒಬ್ಬ ವ್ಯಕ್ತಿಯು ಹೇಗೆ ಚಿಂತಿಸುತ್ತಾನೆ ಅನುಭವಿಸುತ್ತಾನೆ  
ಮತ್ತು ವರ್ತಿಸುತ್ತಾನೆ ಎಂಬ ಲಕ್ಷಣಗಳನ್ನು ಆಧರಿಸಿದ  
ಮಾರಾಟಗಾರಿಕೆ ವಿಭಾಗೀಕರಣವನ್ನು \_\_\_\_\_  
ಎನ್ನುತ್ತಾರೆ

(A) Psychological segmentation/ ಮಾನಸಿಕ ಸ್ಥಿತಿ  
ಆಧಾರಿತ ವಿಭಾಗೀಕರಣ

(B) Psychographic segmentation/  
ಮನಶ್ಶಾಸ್ತ್ರ ನೆ ಆಧಾರಿತ ವಿಭಾಗೀಕರಣ

(C) Life-style segmentation/ ಜೀವನ ಶೈಲಿ  
ಆಧಾರಿತ ವಿಭಾಗೀಕರಣ

(D) Personality segmentation/ ವ್ಯಕ್ತಿತ್ವ ಆಧಾರಿತ  
ವಿಭಾಗೀಕರಣ

99. Feature of an organisation that is perceived as  
desirable and different from its competitors is  
known as

ಪ್ರತಿಸ್ಪರ್ಧಿಗಳಿಂದ ಅಂತರಿಸುವಲ್ಲಿ ಒಂದು ವಿಶಿಷ್ಟ ಮತ್ತು  
ಭಿನ್ನ ಲಕ್ಷಣ ಎಂದು ಪರಿಭಾವಿಸಿದ ಸಂಸ್ಥೆಯ ಲಕ್ಷಣ

(A) Brand image/  
ಚಿನ್ನೆಯ ಜನಪ್ರಿಯತೆ

(B) Preferential advantage/  
ಆದ್ಯತಾಸೂಚಕ ಅನುಕೂಲ

(C) Differential advantage/  
ವ್ಯತ್ಯಾಸದ ಅನುಕೂಲ

(D) Market advantage/  
ಮಾರುಕಟ್ಟೆ ಅನುಕೂಲ

100. Assume that IRR = 16% & the cost of  
capital sensitivity is 60%. Then, the cost of  
capital will be  
IRR ಪ್ರತಿಶತ 16 ರಷ್ಟು ಮತ್ತು ಬಂಡವಾಳ ವೆಚ್ಚದ  
ಪ್ರತಿಕ್ರಿಯೆ ದರವು ಪ್ರತಿಶತ 60 ಎಂದು ಭಾವಿಸಿ ಆಗ  
ಬಂಡವಾಳ ವೆಚ್ಚವು \_\_\_\_\_ ರಷ್ಟು ಇರುತ್ತದೆ

(A) 16%

(B) 9.6%

(C) 6%

(D) 10%

**SPACE FOR ROUGH WORK**

**SPACE FOR ROUGH WORK**

|

## ಸ್ವರ್ಧಾತ್ಮಕ ಪರೀಕ್ಷೆ 2016

GFGC

| ದಿನಾಂಕ                           | ವಿಷಯ            | ವಿಷಯ ಸಂಕೇತ                                     | ಸಮಯ                         |
|----------------------------------|-----------------|------------------------------------------------|-----------------------------|
| 04-03-2016                       | ವಾಣಿಜ್ಯ ಶಾಸ್ತ್ರ | 11                                             | ಮ.2.00 ರಿಂದ ಸಂ.5.00 ರ ವರೆಗೆ |
| ಗರಿಷ್ಠ ಅಂಕಗಳು                    | ಒಟ್ಟು ಅವಧಿ      | ಉತ್ತರಿಸಲು ಇರುವ ಗರಿಷ್ಠ ಅವಧಿ                     |                             |
| 200                              | 210 ನಿಮಿಷಗಳು    | 180 ನಿಮಿಷಗಳು                                   |                             |
| ನಿಮ್ಮ ನೊಂದಣಿ ಸಂಖ್ಯೆಯನ್ನು ಬರೆಯಿರಿ |                 | ಪ್ರಶ್ನೆ ಪತ್ರಿಕೆಯ ವಿವರಗಳು                       |                             |
|                                  |                 | ಪ್ರಶ್ನೆ ಪತ್ರಿಕೆ ಕ್ರಮಸಂಖ್ಯೆ ಮತ್ತು ವರ್ಷನ್ ಸಂಖ್ಯೆ |                             |
|                                  |                 |                                                |                             |

ಮಾಡಿ

1. ನೊಂದಣಿ ಸಂಖ್ಯೆಯನ್ನು ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಬರೆದು ಅದಕ್ಕೆ ಸಂಬಂಧಿಸಿದ ವೃತ್ತಗಳನ್ನು ಸಂಪೂರ್ಣವಾಗಿ ತುಂಬಿದ್ದೀರೆಂದು ಖಾತ್ರಿಪಡಿಸಿಕೊಳ್ಳಿ.
2. ಕೇಂದ್ರ ಸಂಕೇತವನ್ನು ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಬರೆದು ಅದಕ್ಕೆ ಸಂಬಂಧಿಸಿದ ವೃತ್ತಗಳನ್ನು ಸಂಪೂರ್ಣವಾಗಿ ತುಂಬಿದ್ದೀರೆಂದು ಖಾತ್ರಿಪಡಿಸಿಕೊಳ್ಳಿ.
3. ಪರೀಕ್ಷಾ ವಿಷಯವನ್ನು ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಬರೆದು ಹಾಗೂ ವಿಷಯದ ಸಂಕೇತವನ್ನು ಬರೆದು ಅದಕ್ಕೆ ಸಂಬಂಧಿಸಿದ ವೃತ್ತಗಳನ್ನು ಸಂಪೂರ್ಣವಾಗಿ ತುಂಬಿದ್ದೀರೆಂದು ಖಾತ್ರಿಪಡಿಸಿಕೊಳ್ಳಿ.
4. ಕೊಠಡಿ ಮೇಲ್ವಿಚಾರಕರಿಂದ ಈ ಪ್ರಶ್ನೆ ಪತ್ರಿಕೆಯನ್ನು ನಿಮಗೆ 2ನೇ ಬೆಲ್ ಅದ ನಂತರ ಅಂದರೆ ಮ. 1.55 ಆದ ನಂತರ ಕೊಡಲಾಗುವುದು.
5. ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಯನ್ನು ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಬರೆಯಬೇಕು.
6. ಪ್ರಶ್ನೆ ಪತ್ರಿಕೆಯ ವರ್ಷನ್ ಸಂಖ್ಯೆಯನ್ನು ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಬರೆದು ಅದಕ್ಕೆ ಸಂಬಂಧಿಸಿದ ವೃತ್ತಗಳನ್ನು ಸಂಪೂರ್ಣವಾಗಿ ತುಂಬಬೇಕು.  
ಓ.ಎಂ.ಆರ್. ಉತ್ತರ ಪತ್ರಿಕೆಯ ಕೆಳಭಾಗದ ನಿಗದಿತ ಜಾಗದಲ್ಲಿ ಕಡ್ಡಾಯವಾಗಿ ಸಹಿ ಮಾಡಬೇಕು.

ಮಾಡಬೇಡಿ

1. ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಟೈಮಿಂಗ್ ಮಾರ್ಕನ್ನು ತಿದ್ದಬಾರದು / ಹಾಳುಮಾಡಬಾರದು / ಅಳಿಸಬಾರದು.
2. ಮೂರನೇ ಬೆಲ್ ಮ. 2.00 ಕ್ಕೆ ಆಗುತ್ತದೆ. ಅಲ್ಲಿಯವರೆಗೂ.
  - ಪ್ರಶ್ನೆ ಪತ್ರಿಕೆಯ ಬಲಭಾಗದಲ್ಲಿರುವ ಪಿನ್ ಅಥವಾ ಸೀಲ್ ಅನ್ನು ತೆಗೆಯಬಾರದು.
  - ಪ್ರಶ್ನೆ ಪತ್ರಿಕೆಯ ಒಳಗಡೆ ಇರುವ ಪ್ರಶ್ನೆಗಳನ್ನು ನೋಡಲು ಪ್ರಯತ್ನಿಸಬಾರದು.
  - ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಪ್ರಾರಂಭ ಬಾರದು.

### ಅಭ್ಯರ್ಥಿಗಳಿಗೆ ಮುಖ್ಯ ಸೂಚನೆಗಳು

1. ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 100 ಪ್ರಶ್ನೆಗಳಿದ್ದು, ಪ್ರತಿ ಪ್ರಶ್ನೆಯು ಒಂದು ಹೇಳಿಕೆಯನ್ನು ಒಳಗೊಂಡಿದ್ದು ಮತ್ತು 4 ಬಹು ಆಯ್ಕೆ ಉತ್ತರಗಳು ಇರುತ್ತವೆ.
2. ಮೂರನೇ ಬೆಲ್ ಅಂದರೆ ಮ. 2.00 ರ ನಂತರ ಪ್ರಶ್ನೆ ಪತ್ರಿಕೆಯ ಬಲಭಾಗದಲ್ಲಿರುವ ಪಿನ್ / ಸೀಲ್ ತೆಗೆದು ಈ ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಪುಟಗಳು ಮುದ್ರಿತವಾಗಿಲ್ಲದೇ ಇರುವುದು ಕಂಡು ಬಂದಲ್ಲಿ ಅಥವಾ ಹರಿದು ಹೋಗಿದ್ದಲ್ಲಿ ಅಥವಾ ಯಾವುದೇ ಐಟಂಗಳು ಬಿಟ್ಟುಹೋಗಿದ್ದಲ್ಲಿ, ಅದನ್ನು ಖಚಿತಪಡಿಸಿಕೊಂಡು, ಈ ರೀತಿ ಆಗಿದ್ದರೆ ಪ್ರಶ್ನೆ ಪತ್ರಿಕೆಯನ್ನು ಬದಲಾಯಿಸಿಕೊಳ್ಳುವುದು ನಂತರ ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಪ್ರಾರಂಭಿಸುವುದು.
3. ಮುಂದಿನ 180 ನಿಮಿಷಗಳಲ್ಲಿ
  - ಪ್ರತಿ ಪ್ರಶ್ನೆಯನ್ನು ಎಚ್ಚರಿಕೆಯಿಂದ ಓದಿ.
  - ಪ್ರತಿ ಪ್ರಶ್ನೆಯ ಕೆಳಗೆ ಕೊಟ್ಟಿರುವ ನಾಲ್ಕು ಬಹು ಆಯ್ಕೆಯ ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
  - ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗೆ ಅನುಗುಣವಾಗಿರುವ ಸರಿ ಉತ್ತರವನ್ನು ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಅದೇ ಕ್ರಮ ಸಂಖ್ಯೆಯ ಮುಂದೆ ನೀಡಿರುವ ಸಂಬಂಧಿಸಿದ ವೃತ್ತವನ್ನು ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ಸಿಂಗ್‌ನಲ್ಲಿ ಸಂಪೂರ್ಣವಾಗಿ ತುಂಬುವುದು.

ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿರುವ ವೃತ್ತಗಳನ್ನು ತುಂಬುವ ಸರಿಯಾದ ವಿಧಾನ :

(A) (C) (D)

4. ಈ ಓ.ಎಂ.ಆರ್. ಉತ್ತರ ಪತ್ರಿಕೆಯನ್ನು ಸ್ಕ್ಯಾನ್ ಮಾಡುವ ಸ್ಕ್ಯಾನ್ ಬಹಳ ಸೂಕ್ಷ್ಮವಾಗಿದ್ದು ಸಣ್ಣ ಗುರುತನ್ನು ಸಹ ದಾಖಲಿಸುತ್ತದೆ. ಆದ್ದರಿಂದ ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸುವಾಗ ಎಚ್ಚರಿಕೆ ವಹಿಸಿ.
5. ಪ್ರಶ್ನೆ ಪತ್ರಿಕೆಯಲ್ಲಿ ಕೊಟ್ಟಿರುವ ಖಾಲಿ ಜಾಗವನ್ನು ರಫ್ ಕೆಲಸಕ್ಕೆ ಉಪಯೋಗಿಸಿ. ಓ.ಎಂ.ಆರ್. ಉತ್ತರ ಪತ್ರಿಕೆಯನ್ನು ಇದಕ್ಕೆ ಉಪಯೋಗಿಸಬೇಡಿ.
6. ಕೊನೆಯ ಬೆಲ್ ಅಂದರೆ ಸಂ. 5.00 ಆದ ನಂತರ ಉತ್ತರಿಸುವುದನ್ನು ನಿಲ್ಲಿಸಿ. ನಿಮ್ಮ ಎಡೆಗೆ ಹೆಬ್ಬರಳ ಗುರುತನ್ನು ನಿಗದಿತ ಜಾಗದಲ್ಲಿ ಹಾಕಿ.
7. ಓ.ಎಂ.ಆರ್. ಉತ್ತರ ಪತ್ರಿಕೆಯನ್ನು ಕೊಠಡಿ ಮೇಲ್ವಿಚಾರಕರಿಗೆ ಯಥಾಸ್ಥಿತಿಯಲ್ಲಿ ನೀಡಿರಿ.
8. ಕೊಠಡಿ ಮೇಲ್ವಿಚಾರಕರು, ಮೇಲ್ಕಾಗದ ಹಾಳೆಯನ್ನು ಪ್ರತ್ಯೇಕಿಸಿ ತನ್ನ ವಶದಲ್ಲಿ ಇಟ್ಟುಕೊಂಡು ತಳಬದಿಯ ಯಥಾವ್ರತಿಯನ್ನು ಅಭ್ಯರ್ಥಿಗಳಿಗೆ ಸ್ವಯಂ ಮೌಲ್ಯಮಾಪನಕ್ಕಾಗಿ ಮನೆಗೆ ಕೊಂಡೊಯ್ಯಲು ಕೊಡುತ್ತಾರೆ.
9. ಉತ್ತರ ಪತ್ರಿಕೆಯ ನಕಲನ್ನು ಒಂದು ವರ್ಷ ಕಾಲ ಸುರಕ್ಷಿತವಾಗಿ ಇಡಿ.
10. ಕನ್ನಡ ಆವೃತ್ತಿಯ ಪ್ರಶ್ನೆಗಳಲ್ಲಿ ಉತ್ತರಿಸುವ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಮುದ್ರಿತವಾಗಿರುವ ಪ್ರಶ್ನೆಗಳ ಬಗ್ಗೆ ಏನಾದರೂ ಸಂದೇಹವಿದ್ದಲ್ಲಿ ಇಂಗ್ಲೀಷ್ ಆವೃತ್ತಿಯ ಪ್ರಶ್ನೆ ಪತ್ರಿಕೆಯನ್ನು ನೋಡಬಹುದು.